

ಮಾಹಿತಿ ಹಕ್ಕು ಕಾಯ್ದೆ 2005ರ 4(1)(ವ) ಮತ್ತು 4(1)(ಬಿ) ಅಡಿಯಲ್ಲಿ ಬೆಂಗಳೂರು  
ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನಾ ನಿರ್ದೇಶನಾಲಯದ ಬಗ್ಗೆ ಮಾಹಿತಿ.

ದಿನಾಂಕ: 31-03-2025

ಎಫಾಗ/ಶಾಸೀ ಹೆಸರು:- ಸಂಶೋಧನಾ ನಿರ್ದೇಶಕರ ಕಳೆರಿ, ಕೃಷಿ, ಜಿಕೆವಿಕೆ, ಬೆಂಗಳೂರು

ತ್ವರಿತ ಸಂಪನ್ಮೂಲ ಸಂಖ್ಯೆ	ಅಧಿಕಾರಿಯ ಹೆಸರು	ಪದನಾಮ	ಕರ್ತವ್ಯಗಳು ಹಾಗೂ ಜವಾಬ್ದಾರಿಗಳು
1.	ಡಾ॥ ವೆಂಕಟೇಶ್ ಇವರು ದಿನಾಂಕ: 01-06-2024 ರಂದು ಕರ್ತವ್ಯದಿಂದ ಬಿಡುಗಡೆ ಹೊಂದಿರುತ್ತಾರೆ.  ಡಾ॥ ಶಿವರಾಮು ಹೆಚ್. ಎಸ್. ಎಸ್. ದಿನಾಂಕ: 01-06-2024 ರಂದು ಕರ್ತವ್ಯ ವರದಿ	ಸಂಶೋಧನಾ ನಿರ್ದೇಶಕರು	<ul style="list-style-type: none"> <li>ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನೆಯನ್ನು ಸಂಘಟಿತವಾಗಿ ಯೋಜಿಸುವುದು ಹಾಗೂ ಕಾರ್ಯಗತಗೊಳಿಸುವುದು (ಬೋಧನಾ ವಿಭಾಗದ ಶಿಕ್ಷಕರ ಹಾಗೂ ಸ್ವತ್ವೋತ್ತರ ವಿದ್ಯಾರ್ಥಿಗಳ ಸಂಶೋಧನೆ ಹೊರತುಪಡಿಸಿ) ಸಂಶೋಧನೆ ಕೈಗೊಳ್ಳಲು ಬೇಕಾಗಿರುವ ಆಯವ್ಯಯದ ಅಂದಾಜನ್ನು ಸಿದ್ಧಗೊಳಿಸುವುದು</li> <li>ಶಿಕ್ಷಣ ವಿಭಾಗದ ಡೀನೋಗಳು ಕಾಲೇಜುಗಳ ಅಧ್ಯಾಪಕ ವ್ಯಂದದ ಅನುಮೋದಿತ ಸಂಶೋಧನಾ ಕಾರ್ಯಕ್ರಮಗಳನ್ನು ಜವಾಬ್ದಾರಿಯೊಂದಿಗೆ ಅನುಷ್ಠಾನಗೊಳಿಸುವ ಮೇಲ್ಮೊಳ್ಳಬಾರಕೆ ಸೆರವಾಗುವುದು.</li> <li>ಸಂಶೋಧನೆ ಫಲಿತಾಂಶಗಳನ್ನು ಪ್ರಕಟಿಸುವ ನಿಟ್ಟನಲ್ಲಿ ಮೇಲ್ಮೊಳ್ಳಬಾರಕೆ ಕೈಗೊಳ್ಳಲುವುದು.</li> <li>ಚಾಲ್ಯಾಯಲ್ಲಿರುವ ಯೋಜನೆಗಳ ಮುಂದುವರಿಸುವಿಕೆ ಅಥವಾ ಮುಕ್ತಾಯಗೊಳಿಸುವ ವಿಷಯಗಳಿಗೆ ಸಂಶೋಧನಾ ಪರಿಷತ್ತಿನ ಸೆರವು ಪಡೆಯುವುದು ಹಾಗೂ ಸಂಶೋಧನಾ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಲು ವಿಭಾಗ ಮಟ್ಟದ ಸಂಶೋಧನೆಗೆ ಮತ್ತು ಯೋಜನಾ ಸಂಶೋಧನೆಗೆ ಹೊರತ್ತಾಯ ನೀಡುವುದು ಮತ್ತು ಪರಿಹಾರಗಳನ್ನು ಕಂಡು ಹಿಡಿಯುವುದಕ್ಕೆ ಸಮೂಹ ಹಾದಿಯನ್ನು ಜವಾಬ್ದಾರಿಯೊಂದಿಗೆ ಹೊರತ್ತಾಹಿಸುವುದು.</li> <li>ಅವಿಲ ಭಾರತ ಸುಸಂಘಟಿತ ಪ್ರಾಯೋಜನೆಗಳು, ಕನಾರ್ಕ ಸರ್ಕಾರ / ಭಾರತ ಸರ್ಕಾರ / ರಾ. ಕೃ. ವಿ. ಯೋ. ಪ್ರಾಯೋಜಿತ ಯೋಜನೆಗಳು ಪರೀಕ್ಷೆ ಪ್ರಯೋಗಗಳು ಮುಂತಾದವರ್ಗಗಳು ಹಾಗೂ ಇನ್ವಿಟರ್ ಪ್ರಯೋಗಗಳ ಅನುಷ್ಠಾನಗೊಳಿಸುವಿಕೆಯ ಮೇಲ್ಮೊಳ್ಳಬಾರಕೆಯ ಹೊಣೆ ಹೊರುವುದು ಮತ್ತು ಕೃ.ವಿ.ವಿ.. ಅನುದಾನಿತ ಪ್ರಾಯೋಜನೆಗಳ ನಿರ್ವಹಣೆ</li> <li>ಕುಲಪತಿಗಳು ಅಧಿಪತ್ಯವನ್ನು ಚಲಾಯಿಸಲು ಹಾಗೂ ಶಾಸನ ಮತ್ತು ಅಧಿನಿಯಮಗಳ ಪ್ರಕಾರ ಕಾರ್ಯ ನಿರ್ವಹಿಸಲು ಸಂಶೋಧನಾ ನಿರ್ದೇಶಕರು ಜವಾಬ್ದಾರಿಯಾಗುವುದು.</li> </ul>
2.	ಡಾ॥ ಎಂ. ಎಸ್. ಉಮಾ ದಿನಾಂಕ: 31-10-2022 ರಿಂದ ಹೆಚ್ಚುವರಿ ಪ್ರಭಾರವನ್ನು ಹೊಂದಿರುತ್ತಾರೆ.	ಸಹ ಸಂಶೋಧನಾ ನಿರ್ದೇಶಕರು (ಕೇಂದ್ರ ಸಾಫ್)	ಆಯಾ ಕೃಷಿ ವಲಯ ಪ್ರಾಂದ್ಯದಲ್ಲಿನ ಕೃಷಿ ಸಂಶೋಧನಾ ಕೆಂದ್ರಗಳ ಮುಖ್ಯಸ್ಥರಾಗಿ ಆಗಾಗ್ ಕೃಷಿ ಸಂಶೋಧನಾ ಕೆಂದ್ರಗಳಿಗೆ ಭೇಟಿ ನೀಡಿ ಕಡತಗಳ ನಿರ್ವಹಣೆಯನ್ನು ಪರಿಶೀಲಿಸುವುದು, ಬೆಳೆ ಯೋಜನೆಯ ಅನುಷ್ಠಾನ, ಪ್ರಾಯೋಜಿತ ನಿರ್ವಹಣೆ ಹಾಗೂ ಆದಾಯ ಕಟ್ಟುವಟಕಿಗಳಿಗೆ ಸಂಬಂಧಿಸಿದ ಹರಾಜು / ಟೆಂಡರ್ ಪ್ರಕ್ರಿಯೆಗಳನ್ನು ಕೈಗೊಳ್ಳಲುವುದು ಹಾಗೂ ಸಂಶೋಧನಾ ನಿರ್ದೇಶನಾಲಯದ ಸಂಪಾದಕ ಸಮಿತಿ ಮುಖ್ಯಸ್ಥರಾಗಿ ಕಾರ್ಯನಿರ್ವಹಣೆಯನ್ನು ಕೈಗೊಳ್ಳಲುವುದು.
3.	ಡಾ॥ ಹೆಚ್. ಜಿ. ಅಶೋಕ, ದಿನಾಂಕ: 25-02-2025 ರಂದು ಕರ್ತವ್ಯದಿಂದ ಬಿಡುಗಡೆ ಹೊಂದಿರುತ್ತಾರೆ.  ಡಾ॥ ಕರುಣ ಕೆ ಪ್ರಾಧ್ಯಾಪಕರು ದಿನಾಂಕ: 25-02-2025 ರಿಂದ ಹೆಚ್ಚುವರಿ ಪ್ರಭಾರವನ್ನು ಹೊಂದಿರುತ್ತಾರೆ.	ಮುಖ್ಯ ವೈಜ್ಞಾನಿಕ ಅಧಿಕಾರಿಗಳು (ಸಸ್ಯ ರೋಗಶಾಸ್ತ್ರ )	<ul style="list-style-type: none"> <li>ತಳಿ ಅಭಿವೃದ್ಧಿ, ಹವಾಮಾನ ಚತುರ್ಬಾಗಿ ಕೆಂದ್ರೀಕೃತ ತಂತ್ರಜ್ಞಾನ, ವಾಣಿಜ್ಯಕರ್ಮ ಸಂಬಂಧಿಸಿದ ಪ್ರಾಯೋಜನೆಗಳ ನಿರ್ವಹಣೆ ಹಾಗೂ ತಂತ್ರಜ್ಞಾನ ಹೊರತುಪಡಿಸಿದೆ.</li> </ul>

ಕ್ರಮ ಸಂಚಯ	ಅಧಿಕಾರಿಯ ಹೆಸರು	ಪದನಾಮ	ಕರ್ತವ್ಯಗಳು ಹಾಗೂ ಜವಾಬ್ದಾರಿಗಳು
4.	ಡಾ॥ ಕರುಣ ಕೆ	ಪ್ರಾಧ್ಯಾಪಕರು	<p>1. ಸಂಶೋಧನಾ ನಿರ್ದೇಶನಾಲಯದ ವರದಿ ಸಂಕಲನ</p> <ul style="list-style-type: none"> <li>• ಪಟ್ಟಕೋತ್ಸವದ ವರದಿ ಕನ್ನಡ ಮತ್ತು ಅಂಗ್ಲ ಭಾಷೆಯಲ್ಲಿ</li> <li>• ವಾರ್ಷಿಕ ವರದಿ ಕನ್ನಡ ಮತ್ತು ಅಂಗ್ಲ ಭಾಷೆಯಲ್ಲಿ</li> <li>• ಸಂಶೋಧನಾ ಮುಖ್ಯಾಂಶಗಳ ಮಸ್ತಕ ಕನ್ನಡ ಮತ್ತು ಅಂಗ್ಲ ಭಾಷೆಯಲ್ಲಿ</li> <li>• ಸಂಶೋಧನಾ ಪ್ರಾಯೋಜನಿಗಳ ಕೈಪಿಡಿ</li> <li>• ಕೃಷಿಮೇಳದಲ್ಲಿ ಹಂಚಲು ತಂತ್ರಜ್ಞಾನಗಳ ಪಕ್ಷಿನೋಟದ ವರದಿ</li> <li>• ಪೂರ್ವ ಒಂ ವಲಯದ (ವಲಯ-5) ತಾಂತ್ರಿಕ ಕಾರ್ಯಕ್ರಮಗಳ ಕೈಪಿಡಿ</li> <li>• ವಲಯ ಸಂಶೋಧನಾ ಮತ್ತು ವಿಸ್ರಣಾ ಮುಂಗಾರು ಕಾರ್ಯಾಗಾರಕ್ಕೆ ಸಂಶೋಧನಾ ಘರೀತಾಂಶಗಳ ಮಸ್ತಕ ಮತ್ತು ನಡಾವಳಿ</li> <li>• ಸಂಶೋಧನಾ ಪರಿಷತ್ ಸಭೆಯ ಕಾರ್ಯಾಕಲಾಪಗಳ ವರದಿ ಮತ್ತು ನಡಾವಳಿ</li> </ul> <p>2. ಸಂಶೋಧನಾಪ್ರಗತಿಯ ವರದಿಗಳು</p> <ul style="list-style-type: none"> <li>• ವ್ಯವಸ್ಥಾಪನಾ ಮಂಡಳಿಯ ಸಭೆಗೆ ಸಂಶೋಧನಾ ಪ್ರಗತಿಯ ವರದಿ</li> <li>• ವಿಶ್ವವಿದ್ಯಾನಿಲಯದ ವಿಮರ್ಶೆ ಸಮಿತಿಗೆ ವರದಿ</li> <li>• ವಿಶ್ವವಿದ್ಯಾನಿಲಯದ ಮಾನ್ಯತಾ ತಂಡಕ್ಕೆ ವರದಿ</li> <li>• ವಿಶ್ವವಿದ್ಯಾನಿಲಯಗಳ ಶ್ರೇಯಾಂಕಕ್ಕೆ ವರದಿ</li> <li>• ಕನಾರ್ಕಿಕ ಸರ್ಕಾರರಕ್ಕೆ - ಕಾರ್ಯಕ್ರಮತೆಗೆ ಸಂಶೋಧನಾ ವರದಿ</li> </ul> <p>3. ಸಹ ಸಂಶೋಧನಾ ನಿರ್ದೇಶಕರು ಮತ್ತು ಸಂಶೋಧನಾ ನಿರ್ದೇಶಕರಿಗೆ ಸಭೆಯನ್ನು ಆಯೋಜಿಸಲು ಸಹಕರಿಸುವುದು ಮತ್ತು ಅನುಸರಣಾಕ್ರಮ ಕ್ರೊನ್‌ಫ್ಲ್ಯಾಪ್ ವ್ಯಾಪ್ತಿಯ ವರದಿ</p> <ul style="list-style-type: none"> <li>• ಪೂರ್ವ ಒಂವಲಯಕ್ಕೆ (ವಲಯ-5) ಸಂಶೋಧನಾ ಮತ್ತು ವಿಸ್ರಣಾ ಮುಂಗಾರು ಕಾರ್ಯಾಗಾರ</li> <li>• ಸಂಶೋಧನಾ ಪರಿಷತ್ ಸಭೆ</li> </ul> <p>4. ಮಹಿತಿಯನ್ನು ಒದಗಿಸುವುದು</p> <ul style="list-style-type: none"> <li>• ಸುಧಾರಿತ ಬೇಸಾಯ ಕ್ರಮಗಳ ಕೈಪಿಡಿ</li> <li>• ವಿಶ್ವವಿದ್ಯಾನಿಲಯದ ಕ್ರೌಲೆಂಡರ್</li> <li>• ವಿಶ್ವವಿದ್ಯಾನಿಲಯದ ಸುದ್ದಿಪತ್ರ</li> </ul> <p>5. ಸಂಪಾದಕೀಯ ಸಮಿತಿ - ಸಮ್ಯೇಜನ / ಜನರ್ಲಾಗಳಿಗೆ ಸಲ್ಲಿಸುವ ಸಂಶೋಧನಾ ಲೇಖನಗಳ ಪರಿಶೀಲನೆ</p> <p>6. ವಲಯ-5ರ ಕ್ಷೇತ್ರ ಪ್ರಯೋಗಗಳ ಮೇಲ್ವಿಚಾರಣೆ</p> <p>7. ದಸ್ತಾವೇಜು ವಿಭಾಗದ ಎಲ್ಲಾ ದ್ವೇಷಂದಿನ ಕೆಲಸಗಳನ್ನು ನಿಬಾರಿಸುವುದು</p> <p>8. ಸಂಶೋಧನಾ ನಿರ್ದೇಶಕರು ನೇಮಿಸಿದ ಇತರೆ ಎಲ್ಲಾ ಕೆಲಸಗಳನ್ನು ಮಾಡುವುದು</p> <p>9. ಸಾಂತಕೋತ್ತರ ಪದವಿದರರಿಗೆ ಬೋಧಿಸುವುದು</p> <p>10. ಸಾಂತಕೋತ್ತರ ಪದವಿದರರಿಗೆ ಸಂಶೋಧನಾ ಕಾರ್ಯಕ್ರಮಗಳ ದರ್ಶನ ನೀಡುವುದು</p>

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು	ಪದನಾಮ	ಕರ್ತವ್ಯಗಳು ಹಾಗೂ ಜವಾಬ್ದಾರಿಗಳು
5.	ಶ್ರೀ. ಸಿ. ಉಮಾಶಂಕರ ಸಹ ಪ್ರಾಧ್ಯಾತಕರು ಹುದ್ದೆಯ ಹೆಚ್ಚಿನ ಪ್ರಫಾರಮನ್ ದಿನಾಂಕ: 19-07-2016ರಿಂದ ವಹಿಸಿಕೊಂಡಿರುತ್ತಾರೆ	ವೈಜ್ಞಾನಿಕ ಅಧಿಕಾರಿಗಳು	<ul style="list-style-type: none"> <li>• ಸಂಶೋಧನೆ ನಿರ್ದೇಶನಾಲಯದಡಿಯಲ್ಲಿ 31 ಅಭಿಲ ಭಾರತ ಸುಸಂಪಟಿತ ಸಂಶೋಧನೆ, 4 ಸ್ವತಂತ್ರ ಕೇಂದ್ರಗಳ ಪ್ರಾಯೋಜನಿಗಳು ಕಾರ್ಯ ನಿರ್ವಹಿಸುತ್ತಿದ್ದು ಇವುಗಳಿಗೆ ಸಂಬಂಧಿಸಿದ ಎಲ್ಲಾ ಪತ್ರ ವ್ಯವಹಾರ (ಹಣಕಾಸು, ಮಂಜೂರಾತಿ, ಮಾಸಿಕ / ವಾರ್ಷಿಕ ವರದಿ ಸಿದ್ಧಪಡಿಸುವಿಕೆ, ಮಾಸಿಕ ಸಭೆಯ ನಡಾವಳಿಗಳು ತಯಾರಿಸುವುದು)</li> <li>• ಸಂಶೋಧನೆ ನಿರ್ದೇಶನಾಲಯದಲ್ಲಿ ವಿವಿಧ ಬಾಹ್ಯ ಅನುದಾನಿತ ಸಂಸ್ಥೆಗಳ ಸುಮಾರು 184 ಸಂಶೋಧನೆ ಪ್ರಾಯೋಜನಿಗಳು ಅನುಷ್ಠಾನಗೊಳಿಸುತ್ತಿದ್ದು ಇವುಗಳಿಗೆ ಸಂಬಂಧಿಸಿದ ಪತ್ರ ವ್ಯವಹಾರ ಅಂದರೆ ಮುದ್ಯಂತರ ವರದಿ / ವಾರ್ಷಿಕ ವರದಿ ತಯಾರಿಸುವುದು, ಪ್ರಾಯೋಜನಿಗಳಿಗೆ ಸಂಬಂಧಿಸಿದಂತೆ ಅನುದಾನದ ವಿವರ ತಯಾರಿಸುವುದು.</li> <li>• ವಿವಿಧ ಕಂಪನಿಗಳಿಂದ ನೀಡಿದ ಪರೀಕ್ಷೆ ಪ್ರಯೋಗಗಳನ್ನು ವಿಜ್ಞಾನಿಗಳಿಗೆ ತಿಳಿಸಿ ಇದಕ್ಕೆ ಸಂಬಂಧಿಸಿದ ಪತ್ರ ವ್ಯವಹಾರ ಮಾಡುವುದು ಮತ್ತು ವರದಿಗಳನ್ನು ಅನುದಾನಿತ ಕಂಪನಿಗಳಿಗೆ ಕಳುಹಿಸಲು ಪತ್ರ ವ್ಯವಹಾರ ಮಾಡುವುದು, ಇಡೀಗಳನ್ನು ಮೌಲ್ಯಸ್ವರೂಪ ಮಾಡುವುದು.</li> <li>• ಕೃವಿವಯ ಸಂಸ್ಥಾಪನೆ ದಿನಾಚರಣೆಗೆ ಸಂಬಂಧಿಸಿದಂತೆ ವಿವಿಧ ಪ್ರಶ್ನೆಗಳನ್ನು ನೀಡಲು ಹೊರ ಸಿದ್ಧಾತೆ ಮಾಡುವುದು ಮತ್ತು ಇದಕ್ಕೆ ಸಂಬಂಧಿಸಿದ ಪತ್ರ ವ್ಯವಹಾರ ಮಾಡುವುದು.</li> <li>• ವಸಿವಾರ್ತೆ ಪ್ರಾರ್ಥೇಸಿಕ ಸಮಿತಿಗೆ ಸಂಬಂಧಿಸಿದಂತೆ Action taken report ಪತ್ರ ವ್ಯವಹಾರ ತಯಾರಿಸುವುದು.</li> <li>• ಕೃವಿವಯ ವಾರ್ಷಿಕ ಕೃಷಿಮೇಳ, ವಿಸ್ತರಣಾ ಕಾರ್ಯಾಗಾರ, ಸಂಶೋಧನೆ ಪರಿಷತ್ತಾಗೆ ಹೊರ ತಯಾರಿ ಮಾಡುವ ಚಟುವಟಿಕೆಗಳು</li> <li>• ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಿಗೆ ಪತ್ರ ವ್ಯವಹಾರ ಮಾಡುವುದು.</li> <li>• ಎಲ್ಲಾ ಪ್ರಾಯೋಜನಿಗಳ ಅನುದಾನ ಪರಿಶೀಲಿಸುವುದು ಮತ್ತು ಪತ್ರಗಳನ್ನು ವ್ಯವಹರಿಸುವುದು</li> <li>• ಕೃಷಿ ನಿರ್ದೇಶಕರ ಕಳೇರಿಯ ಆಗಾಗ್ ಕೇಳುವುದಕ್ಕೆ ಮಾಹಿತಿ ತಯಾರಿ ಮಾಡುವುದು</li> <li>• ವಿವಿಧ ಕೇಂದ್ರ ಅಧೀಕ್ಷಕರುಗಳಿಗೆ ಮತ್ತು ವಿವಿಧ ಕೃಷಿ ಸಂಶೋಧನೆ ಕೇಂದ್ರಗಳಿಗೆ ಪತ್ರ ವ್ಯವಹಾರ ಮಾಡುವುದು</li> <li>• ಸಂಶೋಧನೆ ಪ್ರಕಟಣಗಳನ್ನು ಪರಿಶೀಲಿಸಿ ವರದಿ ಮಾಡುವುದು</li> <li>• ವಿಶ್ವವಿದ್ಯಾನಿಲಯದಲ್ಲಿ ವಿವಿಧ ಅಭಿಲ ಭಾರತ ಸುಸಂಪಟಿತ ಪ್ರಾಯೋಜನಿಗಳು ಆಯೋಜಿಸುವ ವಾರ್ಷಿಕ ಕಾರ್ಯಾಗಾರಕ್ಕೆ ಸಂಬಂಧಿಸಿದಂತೆ ಪತ್ರ ವ್ಯವಹಾರ ಮಾಡುವುದು.</li> <li>• ಮಾಹಿತಿ ಹಕ್ಕು ಕಾಯ್ದಿದ್ದರೂ ಸಂಬಂಧಿಸಿದಂತೆ ವರದಿ ತಯಾರಿಸಿ ನೀಡುವುದು.</li> <li>• ಭಾರತೀಯ ಕೃಷಿ ಅನುಸಂಧಾನ ಪರಿಷತ್ ಪತ್ರಗಳನ್ನು ತಯಾರಿಸಿ ಕಳುಹಿಸುವುದು</li> <li>• ವಿಶ್ವವಿದ್ಯಾನಿಲಯದ ವಿವಿಧ ವಿಭಾಗದ ಅಧಿಕಾರಿಗಳಿಗೆ ಅವಶ್ಯ ಪತ್ರ ವ್ಯವಹಾರ ಮಾಡುವುದು</li> <li>• ಶಾಸಕಿ ಕಂಪನಿಗಳಿಂದ ಸ್ವೀಕೃತಿಗೊಂಡಿರುವ ಬೀಜ ಮೌಲ್ಯಮಾಪನ ಮಾಡಲು ಪತ್ರ ವ್ಯವಹಾರ ಮಾಡುವುದು</li> </ul>
6.	ಶ್ರೀ. ಸಿ. ಉಮಾಶಂಕರ,	ವಿಸ್ತರಣಾ ಮಾರ್ಗದರ್ಶಕ (Extension guide)	<ul style="list-style-type: none"> <li>• ಕೃಷಿ ಸಂಶೋಧನೆ ಮತ್ತು ವಿಸ್ತರಣಾ ಕಾರ್ಯಾಗಳಿಗೆ ಸಿದ್ಧತೆಮಾಡುವುದು</li> <li>• ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಚುಕ್ಕೆ ಗುರಿತಿನ ಪತ್ರಗಳಿಗೆ ಉತ್ತರ ಒದಗಿಸುವುದು</li> <li>• ಸಂಶೋಧನೆ ನಿರ್ದೇಶನಾಲಯಕ್ಕೆ ಸಂಬಂಧಿಸಿದ ಮಾಹಿತಿಯನ್ನು ತಯಾರಿ ಮಾಡಿ ಸರ್ಕಾರ ಹಾಗೂ ಇತರ ಇಲಾಖೆಗೆ ನೀಡುವುದು</li> <li>• ಬಿ.ಎಸ್.ಸಿ ಕೃಷಿ ಮಾರುಕಟ್ಟೆ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು</li> </ul>

ಕ್ರಮ ಸಂಚಯ	ಅಧಿಕಾರಿಯ ಹೆಸರು	ಪದನಾಮ	ಕರ್ತವ್ಯಗಳು ಹಾಗೂ ಜವಾಬ್ದಾರಿಗಳು
7.	<p>ಡಾ॥ ಜಿ. ಎಂ. ಸುಜಿತ್, ಪ್ರಾಧ್ಯಾಪಕರು ದಿನಾಂಕ: 01-07-2024 ರಿಂದ ಕರ್ತವ್ಯದಿಂದ ಬಿಡುಗಡೆ ಹೊಂದಿರುತ್ತಾರೆ.</p> <p>ಡಾ॥ ಕರುಣ ಕ ಪ್ರಾಧ್ಯಾಪಕರು ದಿನಾಂಕ: 01-07-2024 ರಿಂದ ಹೆಚ್ಚುವರಿ ಪ್ರಭಾರವನ್ನು ಹೊಂದಿರುತ್ತಾರೆ.</p> <p>ಡಾ॥ ಟಿ. ಎಸ್. ಮಂಜುನಾಥ ಸ್ವಾಮಿ, ಸಹಾಯಕ ಪ್ರಾಧ್ಯಾಪಕರು ದಿನಾಂಕ: 19-07-2024 ರಿಂದ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುತ್ತಾರೆ.</p>	<p>ಪ್ರೇಜ್ಫ್ರಿಕ್ ಅಧಿಕಾರಿಗಳು (ಕ್ಷೇತ್ರ)</p>	<p>ತಾಂತ್ರಿಕ ಅಧಿಕಾರಿ(ಕ್ಷೇತ್ರ)ಯಾಗಿ ಕಾರ್ಯ ನಿರ್ವಹಿಸುತ್ತಿದ್ದು;</p> <ul style="list-style-type: none"> <li>• ವಿಶ್ವವಿದ್ಯಾನಿಲಯದ 11 ಸಂಶೋಧನಾ ಕೇಂದ್ರಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳ (ಬೆಳೆ ಯೋಜನೆ, ಅಭಿವೃದ್ಧಿ ಕ್ರಮಗಳು...ಇತರೆ) ಉಸ್ತುವಾರಿ / ಮೇಲ್ಮೈಕಾರಣ ಕ್ಷೇತ್ರದಲ್ಲಿವುದು.</li> <li>• ಪ್ರಾಯೋಜನಿಕಗಳಲ್ಲಿ ಯೋಜನೆಗಳ ಚಟುವಟಿಕೆಗಳು ಹಾಗೂ ಇತರ ಸಂಬಂಧಿತ ಕ್ರಮಗಳನ್ನು ನಿರ್ವಹಿಸುವುದು.</li> <li>• ಕೃಷಿ ವಿಶ್ವವಿದ್ಯಾನಿಲಯದ ಸಂಶೋಧನೆಗೆ ಸಂಬಂಧಿಸಿದಂತೆ ಕನಾಟಕ ಸರ್ಕಾರದೊಡನೆ ಪತ್ರ ವ್ಯವಹಾರಗಳು.</li> <li>• ಸಮಸ್ಯಾತ್ಮಕ ಕ್ಷೇತ್ರಗಳಿಗೆ ವಿಜ್ಞಾನಿಗಳ ನಿಯೋಜನೆ ಹಾಗೂ ಇತರ ಸಂಬಂಧಿತ ಕ್ರಮಗಳು.</li> <li>• ಕೃಷಿ ವಿಶ್ವವಿದ್ಯಾನಿಲಯದಲ್ಲಿ ಹಂತಿಕೊಳ್ಳಲಾಗುವ ವಾರ್ಷಿಕ ಬೀಜೋತ್ಸವದಿನಾ ಕಾರ್ಯ ಚಟುವಟಿಕೆಗಳನ್ನು ವಿಶೇಷ ಅಧಿಕಾರಿಗಳು (ಬೀಜ), ರಾಷ್ಟ್ರೀಯ ಬೀಜ ಪ್ರಾಯೋಜನೆ ಇವರ ಸಹಭಾಗಿತ್ವದಲ್ಲಿ ನಿರ್ವಹಿಸಿ ಅನುಷ್ಠಾನಗೊಳಿಸುವುದು.</li> <li>• ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಇಲ್ಲಿ ಅನುಷ್ಠಾನಗೊಳಿಸಿರುವ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಗಳ ನೋಡಲ್ಲ ಅಧಿಕಾರಿಯಾಗಿದ್ದು, ಸದರಿ ಯೋಜನೆಗಳ ಸಮಾರ್ಥ ಚಟುವಟಿಕೆಗಳ ಅನುಷ್ಠಾನ ನಿರ್ಮಿತ ಕಾರ್ಯ ನಿರ್ವಹಿಸುವುದು.</li> <li>• ಬೀಜೋತ್ಸವದಿನಾ ನಿರ್ವಹಿಸಿದ ಬೀಜ ಕಾರ್ಯಕ್ರಮ, ಸಹ ಸಂಶೋಧನಾ ನಿರ್ದೇಶಕರು, ತಳಿ ತಜ್ಜರೂಗಳು, ಕನಾಟಕ ರಾಜ್ಯ ಬೀಜ ನಿಗಮ, ಕೃಷಿ ಇಲಾಖೆ ಮತ್ತು ಭಾರತೀಯ ಕೃಷಿ ಅನುಸಂಧಾನ ಪರಿಷತ್ತಾ ಇವರೊಂದಿಗೆ ಪತ್ರ ವ್ಯವಹಾರ ಕ್ಷೇತ್ರದಲ್ಲಿವುದು.</li> <li>• ತಳಿ ಮಾಲ್ಯಮಾಪನ ಸಭೆ ಜರುಗಿಸಿ ಅಭಿವೃದ್ಧಿಗೊಳಿಸಿದ ನೂತನ ತಳಿಗಳ ಬಿಡುಗಡೆ ಮತ್ತು ಪ್ರಚುರಕ್ಕಾಗಿ ಕೃಷಿ ಇಲಾಖೆಯೊಂದಿಗೆ ವ್ಯವಹರಿಸುವುದು.</li> <li>• ಕೃಷಿ ಸಂಶೋಧನಾ ಕೇಂದ್ರಗಳಿಂದ ಸ್ನಿಕರಿಸಿದ ಬೀಜ ದಾಸ್ತಾನು ಸಂಬಂಧಿತ ವರದಿಗಳನ್ನು ಪರಿಶೀಲಿಸಿ ಧಾನ್ಯವನ್ನಾಗಿ ಪರಿವರ್ತಿಸಲು ವಿಶ್ವವಿದ್ಯಾನಿಲಯದ ಅನುಮತಿಗಾಗಿ ವ್ಯವಹರಿಸುವುದು.</li> <li>• ಕನಾಟಕ / ಭಾರತ ಸರ್ಕಾರದ ಮಟ್ಟದಲ್ಲಿ ಬೀಜ / ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಸಂಬಂಧಿತ ಜರುಗುವ ಸಾಮಾನ್ಯ / ಮುನ್ದೆ ಮಿಮರ್ಸ ಸಭೆ ಮತ್ತು ರಾಜ್ಯ ಮಟ್ಟದ ಮಂಜೂರಾತಿ ಸಭೆಗಳಲ್ಲಿ ಕುಲಪತಿಗಳು ಹಾಗೂ ಸಂಶೋಧನಾ ನಿರ್ದೇಶಕರೊಂದನ್ ಭಾಗವಹಿಸುವುದು.</li> <li>• ಬೆಳೆ ವಿಲೇವಾರಿ ಸಮಿತಿ ಸದಸ್ಯರಾಗಿ ಭಾಗವಹಿಸುವುದು</li> <li>• ಕೃಷಿಮೇಳಕ್ಕೆ ತಯಾರಿ ಬೆಳೆ ಪ್ರಾರ್ಥಕೆ ತಾಪುಗಳ ಮತ್ತು ವಸ್ತು ಪ್ರದರ್ಶನ ಮಳಿಗೆ ಮಾಲ್ಯಮಾಪನೆ</li> <li>• ಸ್ನಾತಕ ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದು ಸ್ನಾತಕೋತ್ಸರ್ವ ವಿದ್ಯಾರ್ಥಿಗಳಿಗೆ ಬೋಧನೆ ಮತ್ತು ಸಂಶೋಧನಾ ಮಾರ್ಗದರ್ಶನ ನೀಡುವುದು</li> <li>• ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನ ಚುಕ್ಕೆ ಗುರಿತಿನ ಪ್ರಶ್ನೆಗಳಿಗೆ ಉತ್ತರ ಒದಗಿಸುವುದು</li> <li>• ಕೃಷಿವಿಯ ವಾರ್ಷಿಕ ಕೃಷಿಮೇಳ, ವಿಸ್ತರಣಾ ಕಾರ್ಯಗಾರ, ಸಂಶೋಧನಾ ಪರಿಷತ್ತಾಗೆ ಮಾಲ್ಯ ತಯಾರಿ ಮಾಡುವ ಚಟುವಟಿಕೆಗಳು</li> <li>• ಕೃಷಿವಿಯ ಪಾಟಕೋತ್ಸವ ಮತ್ತು ಸಂಸ್ಥಾಪನಾ ದಿನಾಚರಣೆಗೆ ಸಂಬಂಧಿಸಿದಂತೆ ವಿವಿಧ ಪ್ರಶ್ನೆಗಳನ್ನು ನೀಡಲು ಮಾಲ್ಯ ಸಿದ್ದತೆ ಮಾಡುವುದು ಮಾಡುವುದು.</li> <li>• ಕೃಷಿ ಕೃಷಿದ ಮತ್ತು ಕೃಷಿ ತಾಂತ್ರಿಕತೆಗಳ ಪ್ರಕ್ರಿಯೆಗಳ ಮುಸ್ತಕ ತಯಾರಿ</li> </ul>

ಕ್ರಮ ಸಂಚಯ	ಅಧಿಕಾರಿಯ ಹೆಸರು	ಪದನಾಮ	ಕರ್ತವ್ಯಗಳು ಹಾಗೂ ಜವಾಬ್ದಾರಿಗಳು
			<ul style="list-style-type: none"> <li>ಸಹ ಸಂಶೋಧನಾ ನಿರ್ದೇಶಕರು ಮತ್ತು ಸಂಶೋಧನಾ ನಿರ್ದೇಶಕರಿಗೆ ವಲಯವಾರು ಮುಂಗಾರು ಕಾರ್ಯಾಗಾರ ಮತ್ತು ಸಂಶೋಧನಾ ಪರಿಷತ್ತು ಸಭೆ ನೆರವೇರಿಸಲು ಸಹಕರಿಸುವುದು.</li> <li>ಆರ್ಥರ್ಕ ನಿಧಿಗೆ ಸಂಬಂಧಿಸಿದ ಕಾರ್ಯನಿರ್ವಹಣೆ</li> <li>ಪಾರ್ಷಿಕ ಪರದಿ ಮತ್ತು ಘಟಕೋಳ್ಳವಕ್ಕೆ ಮಾಹಿತಿಯನ್ನು ಒದಗಿಸುವುದು</li> <li>ವ.ಕ್ರ.ಸಂ.ಕೇಂದ್ರ ಮತ್ತು ಕೃಷಿ ಸಂಶೋಧನಾ ಕೇಂದ್ರಗಳಿಗೆ ಬೇಟೆ ನೀಡುವುದು.</li> <li>ಸಂಶೋಧನಾ ನಿರ್ದೇಶಕರ ಸೂಚನೆ / ಮಾರ್ಗದರ್ಶನದಸ್ಯಯ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವುದು ಹಾಗೂ ಸಂಶೋಧನಾ ನಿರ್ದೇಶಕರಿಂದ ನಿರ್ದೇಶಿಸಲಬ್ಬಿ ಇನ್ನಿತರ ಕೆಲಸಗಳು</li> </ul>
8.	ಶ್ರೀಮತಿ ಅನ್ನಪೂರ್ಣ ಎಸ್. ಸಜ್ಜನ್	ಸಹಾಯಕ ಹಣಕಾಸುನಿಯಂತ್ರಣಾಧಿಕಾರಿಗಳು	<ul style="list-style-type: none"> <li>ಸಂಶೋಧನಾ ನಿರ್ದೇಶಕರ ಕಳೇರಿಗೆ ಸಂಬಂಧಪಟ್ಟಂತೆ ಬ್ಯಾಂಕ್ ಖಾತೆಯಿಂದ ಹಣ ಸೇಳಿಯಲು ಬೆಕ್ಸ್‌ಗಳಿಗೆ ಸಹಿ ಮಾಡುವುದು, ನಗದು ಮಸ್ತಕ, ಮುಂಗಾರ ಮಸ್ತಕ, ಬ್ಯಾಂಕ್‌ನಿಂದ ಹಣ ಸೇಳಿಯುವ ಮಸ್ತಕಗಳ ನಿರ್ವಹಣೆ ಡಿಸಿ/ಎಸಿ/ಪಿಡಿಸಿ/ವ್ಯೇರ್ಕೆಂಬ ಬಿಳಗಳು, ಪ್ರವಾಸದ ಬಿಳಗಳು ಗುತ್ತಿಗೆ ಆಧಾರದ ಮೇರೆಗೆ ನೇಮಕಗೊಂಡ ಗುತ್ತಿಗೆದಾರರ ಮಾಸಿಕ ಬಿಳಗಳ ಪರಿಶೀಲನೆ ಹಾಗೂ ಸಹಿ ಮಾಡುವುದು, ಕೃಷಿ ವಿಶ್ವವಿದ್ಯಾನಿಲಯಲ್ಲಿನ ಕೃಷಿ ಸಂಶೋಧನಾ ಕೇಂದ್ರಗಳು/ವಲಯ ಕೃಷಿ ಸಂಶೋಧನಾ ಕೇಂದ್ರಗಳ ಪ್ರಾಯೋಜನಗಳಿಗೆ ಸಂಶೋಧನಾ ನಿರ್ದೇಶಕರ ಕಳೇರಿಗೆ ಬರುವ ಹಣಕಾಸು ಮಂಜೂರಾತಿಗಳು/ಅನುಮೋದನೆಗಳ ಪರಿಶೀಲನೆ, ಸರ್ಕಾರಿ ಲೆಕ್ಕ ಪರಿಶೋಧಕರ ಲೆಕ್ಕ ಪರಿಶೋಧನೆ ವರದಿಗೆ ಉತ್ತರಗಳು ನೀಡುವುದು.</li> <li>ಸಂಶೋಧನಾ ನಿರ್ದೇಶಕರ ಕಳೇರಿಗೆ ಬರುವ ಯೋಜನೆಗಳ ಅನುಧಾನಗಳ ಮನರ್ ಬಳಕೆ/ಮನರ್ ವಿನಿಯೋಗ/ಪ್ರಮಾಣ ಪತ್ರಗಳನ್ನು ಪರಿಶೀಲಿಸಿ ಸಂಶೋಧನಾ ನಿರ್ದೇಶಕರ ಸಹಿ ನಂತರ ಕೃಷಿ ವಿಶ್ವವಿದ್ಯಾನಿಲಯಗೆ ರವಾನೆ, ಸಂಶೋಧನಾ ನಿರ್ದೇಶಕರ ಕಳೇರಿಗೆ ಕೃಷಿ ವಿಶ್ವವಿದ್ಯಾನಿಲಯಿಂದ ಮಂಜೂರಾದ ಅಭಿವೃದ್ಧಿ ಅನುಧಾನದ ಲೆಕ್ಕ ಪತ್ರಗಳ ನಿರ್ವಹಣೆ ಹಾಗೂ ಸಂಶೋಧನಾ ನಿರ್ದೇಶಕರ ಕಳೇರಿಗೆ ಮುಖಾಂತರ ಕೃಷಿ ವಿಶ್ವವಿದ್ಯಾನಿಲಯಗೆ ಬರುವ ಎಲ್ಲ ಹಣಕಾಸು ವ್ಯವಹಾರಗಳ ನಿರ್ವಹಣೆ.</li> <li>ರಿಪಾರ್ಡ್ ಕಾರ್ಯಕ್ರಮದ ಹಾಗೂ ಜಲಾನಯನ ಉತ್ಪನ್ನ ಕೇಂದ್ರದ ಬಟ್ಟಿವಾಡೆ ಅಧಿಕಾರಿಯಾಗಿ ಕಾರ್ಯ ನಿರ್ವಹಣೆ.</li> </ul>
9.	ಶ್ರೀ. ಎಂ. ಗಿರಿಕುಮಾರ್, ದಿನಾಂಕ: 01-07-2024 ರಿಂದ ಕರ್ತವ್ಯದಿಂದ ಜಿಡುಗಡೆ ಹೊಂದಿರುತ್ತಾರೆ. ಇವರು 01.04.2024 ರಿಂದ 01.07.2024ರವರೆಗೆ ಕರ್ತವ್ಯ ನಿರ್ವಹಣೆ ಜಿಡುಗಡೆ ಹೊಂದಿರುತ್ತಾರೆ.  ಶ್ರೀಮತಿ ಅನ್ನಪೂರ್ಣ ಎಸ್. ಸಜ್ಜನ್ ದಿನಾಂಕ: 01-07-2024 ರಿಂದ ಹೆಚ್ಚುವರಿ ಪ್ರಭಾರವನ್ನು ಹೊಂದಿರುತ್ತಾರೆ.	ಸಹಾಯಕ ಆಡಳಿತಾಧಿಕಾರಿಗಳು	<ul style="list-style-type: none"> <li>ಸಂಶೋಧನಾ ನಿರ್ದೇಶಕರ ಕಳೇರಿಯಲ್ಲಿ ಮತ್ತು ಸಂಶೋಧನಾ ನಿರ್ದೇಶನಾಲಯದಡಿಯಲ್ಲಿ ಬೆಂಗಳೂರು ಜಿಕೆವೆಕೆ / ಹೆಚ್ಚಾಳದಲ್ಲಿ ಕಾರ್ಯ ನಿರ್ವಹಣೆ ಸುತ್ತಿರುವ ಬೋಧಕ / ಬೋಧಕೆತರ ಸಿಬ್ಬಂದಿಗಳ ಸೇವಾ ಮಸ್ತಕ ವ್ಯಾಯಕ್ಕಿಕ ಕಡತ ನಿರ್ವಹಣೆಗಳ ಮೇಲ್ಬಾರಣೆ ಜವಾಬ್ದಾರಿ.</li> <li>ಸಂಬಂಧಪಟ್ಟ ವಿಜ್ಞಾನಿಗಳ / ಸಿಬ್ಬಂದಿಯ ಸೇವಾ ಮಸ್ತಕದಲ್ಲಿ ನಮೂದಿಸಿರುವ ನೇಮಕಾತಿ, ವಾರ್ಗಾವಣೆ, ಬಿಡುಗಡೆ, ಕೆಲಸದ ಹಾಜರಾತಿ, ಪ್ರಾಬೀಳನ್ ಅವಧಿ, ವಾರ್ಷಿಕ ಬಡ್ಟಿ, ಗಳಿಕೆ / ಪರಿವರ್ತಿತ ರಚನೆ, ಹೆಚ್.ಟಿ.ಸಿ., ಎಲ್.ಟಿ.ಸಿ. ಮತ್ತು ಇತರೆ ದಾಖಲೆಗಳನ್ನು ಪರಿಶೀಲಿಸಿ ಸೇವಾ ಮಸ್ತಕದಲ್ಲಿ ಸಹಿ ಮಾಡುವುದು.</li> <li>ಸಂಶೋಧನಾ ನಿರ್ದೇಶನಾಲಯ, ಕೃಷಿ ಜಿಕೆವೆಕೆ, ಬೆಂಗಳೂರು ಇಲ್ಲಿನ ಆಡಳಿತ ವ್ಯಾಯಿಯಲ್ಲಿ ಬರುವ ವಲಯ ಕೃಷಿ ಸಂಶೋಧನಾ ಕೇಂದ್ರ / ಕೃಷಿ ಸಂಶೋಧನಾ ಕೇಂದ್ರ / ಅಬಿಲ ಭಾರತ ಸಂಯೋಜಿತ ಸಂಶೋಧನಾ ಯೋಜನೆಗಳಲ್ಲಿ ಗುತ್ತಿಗೆ ನೌಕರರ ಆಯ್ದೆ ಸಮಾಖಿಗಳಲ್ಲಿ ಭಾಗವಹಿಸುವುದು.</li> <li>ಸಂಶೋಧನಾ ನಿರ್ದೇಶಕರು ಹಾಗೂ ನಿರ್ದೇಶನಾಲಯದ ಇತರೆ ವಿಭಾಗದ ಅಧಿಕಾರಿಗಳ ನಿರ್ದೇಶನದಂತೆ ಕಾರ್ಯಗಳನ್ನು ನಿರ್ವಹಣೆ ಸಹಿಸುವುದು.</li> </ul>

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು	ಪದನಾಮ	ಕರ್ತವ್ಯಗಳು ಹಾಗೂ ಜವಾಬ್ದಾರಿಗಳು
10.	<p>ಶ್ರೀ. ಅಂದಾನಪ್ಪ ದಿನಾಂಕ: 31-03-2024 ರಂದು ಕ್ಯಾ.ವಿ.ವಿ., ಸೇವೆಯಿಂದ ವಯೋನಿವ್ಯತೀ ಹೊಂದಿರುತ್ತಾರೆ.</p> <p>ಶ್ರೀ ಸತೀಶ್ ಕುಮಾರ್ ಡಿ. ಆರ್.. ಹಿರಿಯ ಸಹಾಯಕರು ದಿನಾಂಕ: 31-03-2024 ರಿಂದ ಹೆಚ್ಚಿನ ಪ್ರಭಾರವನ್ನು ಹೊಂದಿರುತ್ತಾರೆ.</p>	ಅಪ್ತ ಕಾರ್ಯದರ್ಶಿ	<ul style="list-style-type: none"> <li>ಸಂಶೋಧನಾ ನಿರ್ದೇಶಕರ ದ್ವಾರಾ ನಿರ್ದಿಷ್ಟ ಚಟುವಟಿಕೆಗಳನ್ನು ದಿನಚರಿ ಪ್ರಸ್ತುತಿಗೆ ನೀಡಲಿಲ್ಲ. ಅದರಂತೆ, ಅವರಿಗೆ ಕಾರ್ಯಕ್ರಮ ರೂಪಿಕೆಗಳಲ್ಲಿ ನೇರವಾಗುವುದು.</li> <li>ಸಭೆಯ ದಿನಾಂಕ ಮತ್ತು ವಿಷಯವನ್ನು ಪ್ರದರ್ಶನ ಪಲಕದಲ್ಲಿ ನೀಡಲಿಲ್ಲ.</li> <li>ಸಂಶೋಧನಾ ನಿರ್ದೇಶಕರ ಬೇಟೆಯನ್ನು ಬಯಸಿದವರಿಗೆ, ನಿರ್ದೇಶಕರ ಅನುಮತಿ ಹೇಗೆ ಸಮಯ ಮತ್ತು ದಿನಾಂಕವನ್ನು ನೀಡಿವಿಟ್ಟಿಲ್ಲ.</li> <li>ಸಂಶೋಧನಾ ನಿರ್ದೇಶಕರಿಗೆ ಬರುವ ಅಧಿಕೃತ (dr@uasbangalore.edu.in) ಮಿಂಚಂಚೆ ನಿರ್ವಹಣೆ.</li> <li>ಕಳೆರಿಗೆ ಬರುವ ದಾರವಾಣಿ ಕರ್ತವ್ಯ ನಿರ್ವಹಣೆ ಮಾಡುವುದು.</li> <li>ಮಾಸಿಕ ಸಭೆಯನ್ನು ಆಯೋಜಿಸುವುದು.</li> <li>ಸರ್ಕಾರದಿಂದ ಮತ್ತು ವಿಶ್ವವಿದ್ಯಾನಿಲಯದ ಇತರೆ ಅಧಿಕಾರಿಗಳಿಂದ ಬರುವ ಗುಪ್ತ ಕಾಗದ-ಪತ್ರಗಳನ್ನು ಸ್ವೀಕರಿಸಿ ನಿರ್ದೇಶಕರ ಅವಾಗಾಂತರ ತರುವುದು.</li> <li>ಸಂಶೋಧನಾ ನಿರ್ದೇಶಕರ ಪ್ರವಾಸ ಯೋಜನೆಯನ್ನು ಸಿದ್ಧಪಡಿಸುವುದು.</li> <li>ಸಂಶೋಧನಾ ನಿರ್ದೇಶಕರ ದ್ವಾರಾ ನಿರ್ದಿಷ್ಟ ಚಟುವಟಿಕೆಗಳನ್ನು ಕ್ರಾಂತಿಕರಿಸಿ ಮತ್ತು ಅನುಮೋದನೆಗೊಂಡ ಮತ್ತು ಅಂತರ್ಗೊಂಡ ಯೋಜನೆಗಳ ಮಾಹಿತಿಯನ್ನು ಸಂಬಂಧಪಟ್ಟ ವಿಭಾಗಗಳಿಂದ ಪಡೆದು ಮಾಸಾಂತ್ಯದಲ್ಲಿ ವರದಿಯನ್ನು ತಯಾರಿಸಿ ಸಂಶೋಧನಾ ನಿರ್ದೇಶಕರ ಅನುಮೋದನೆ ಪಡೆದು ಕುಲಪತಿಗಳ ಕಳೆರಿಗೆ ಸಲ್ಲಿಸುವುದು.</li> <li>ಸಂಶೋಧನಾ ನಿರ್ದೇಶಕರ ಅಧಿಕೃತೆಯಲ್ಲಿ ನಿಗದಿಯಾದ ಸಭೆಗಳನ್ನು ಆಯೋಜಿಸುವುದು ಮತ್ತು ಸಭೆಯಲ್ಲಿ ಹಾಜರಿದ್ದ ಸದಸ್ಯರ ಸಹಿಯನ್ನು ದೃಷ್ಟಿಕೃತ ಪ್ರಸ್ತುತದಲ್ಲಿ ಪಡೆಯುವುದು.</li> <li>ಸಂಶೋಧನಾ ನಿರ್ದೇಶಕರು ಆಯಾ ದಿನಾಂಕಗಳಿಂದ ಭಾಗವಹಿಸಬೇಕಾಗುವ ಸಭೆಗಳ ವಿವರ/ಮಾಹಿತಿಯನ್ನು ನೀಡುವುದು.</li> <li>ಸಂಶೋಧನಾ ನಿರ್ದೇಶಕರ ವೈಯಕ್ತಿಕ ಕಡತ ಮತ್ತು ಇತರ ಕಡತಗಳ ನಿರ್ವಹಣೆ ಮಾಡುವುದು.</li> <li>ಸಂಶೋಧನಾ ನಿರ್ದೇಶಕರ ನಿರ್ದೇಶನದ ಹೇಗೆ ಇತರೆ ಕಚೇರಿ ಕಾರ್ಯವನ್ನು ನಿರ್ವಹಿಸುವುದು.</li> </ul>
11.	ಶ್ರೀಮತಿ ಹೆಚ್. ಎಸ್. ಪದ್ಮಾಂತ್ರೀ	ತಾಂತ್ರಿಕ ಅಧಿಕಾರಿಗಳು	<p>✓ ಸಂಶೋಧನಾ ನಿರ್ದೇಶನಾಲಯದ ದಸ್ತಾವೇಚ ವಿಭಾಗದಲ್ಲಿ ಈ ಕೆಳಕಂಡ ವರದಿಗಳನ್ನು ಕನ್ನಡ ಮತ್ತು ಅಂಗ್ಲ ಭಾಷೆಯಲ್ಲಿ ತಯಾರಿಸುವುದು</p> <ul style="list-style-type: none"> <li>○ ವಾಷಿಂಕ ವರದಿ</li> <li>○ ಫಾಟಿಕೋಲ್ಟೆವದ ವರದಿ</li> <li>○ ಸಂಶೋಧನಾ ಮುಖ್ಯಾಂಶಗಳ ಮಸ್ತಕ</li> <li>○ ಸಂಸ್ಥಾಪನಾ ದಿನಾಚರಣೆಗೆ ಮಾಹಿತಿಯನ್ನು ಒದಗಿಸುವುದು</li> <li>○ ಮಾನ್ಯತೆ ಪಡೆಯಲು ಮೌಲ್ಯಮಾಪನ ಸಮಿತಿ</li> <li>○ ಕೃಷಿಮೇಳದಲ್ಲಿ ಹಂಚಲು ತಂತ್ರಜ್ಞಾನಗಳ ಪಕ್ಷಿನೋಟದ ವರದಿ</li> </ul> <p>✓ ಮಾಹಿತಿಯನ್ನು ಒದಗಿಸುವುದು</p> <ul style="list-style-type: none"> <li>○ ವಿಶ್ವವಿದ್ಯಾನಿಲಯದ ಕ್ಷುಲೆಂಡರ್</li> <li>○ ಸುಧಾರಿತ ಬೇಸಾಯದ ಕ್ರಮಗಳ ಮಸ್ತಕ</li> <li>○ ಬಜೆಟ್ ಸಭೆ</li> <li>○ ವಿಶ್ವವಿದ್ಯಾನಿಲಯದ ವಿಮರ್ಶೆ ಸಮಿತಿಗೆ ವರದಿ</li> <li>○ ವಿಶ್ವವಿದ್ಯಾನಿಲಯಗಳ ಶ್ರೇಯಾಂಕಕ್ಕೆ ವರದಿ</li> <li>○ ಸುದ್ದಿಪತ್ರ</li> </ul> <p>✓ ಕೆಳಕಂಡ ಸಭೆಗಳಿಗೆ ಪವರ್ ಪಾಯಿಂಟ್ ಪ್ರಸ್ತುತಿಗಳನ್ನು</p>

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು	ಪದನಾಮ	ಕರ್ತವ್ಯಗಳು ಹಾಗೂ ಜವಾಬ್ದಾರಿಗಳು
			<p>ತಯಾರಿಸುವುದು</p> <ul style="list-style-type: none"> <li>○ ಮೂರ್ಕ ಒಣ ವಲಯದ (ವಲಯ-5) ಸಂಶೋಧನಾ ಮತ್ತು ವಿಸ್ತರಣಾ ಮುಂಗಾರು ಕಾರ್ಯಾಗಾರ</li> <li>○ ಸಂಶೋಧನಾ ಪರಿಷತ್ತು</li> <li>○ ರಾಜ್ಯಮಟ್ಟದ ಮುಂಗಾರು ಹಂಗಾಮು ಕಾರ್ಯಾಗಾರ</li> <li>○ ಫಟಕೋಶವು</li> <li>○ ಸಂಸ್ಥಾಪನಾ ದಿನಾಚರಣೆಗೆ ಮಾಹಿತಿಯನ್ನು ಒದಗಿಸುವುದು</li> <li>○ ಕೃಷಿಮೇಳ</li> </ul> <p>✓ ಮಾಹಿತಿಯ ಕೃಡಿಕರಣ</p> <ul style="list-style-type: none"> <li>○ ಶಾಂತಿಕ ಕಾರ್ಯಕ್ರಮಗಳು</li> <li>○ ಪ್ರಾಯೋಜನೆಗಳ ಪಟ್ಟಿ</li> </ul> <p>✓ ಮೂರ್ಕ ಒಣ ವಲಯದ (ವಲಯ-5) ಸಂಶೋಧನಾ ಮತ್ತು ವಿಸ್ತರಣಾ ಮುಂಗಾರು ಕಾರ್ಯಾಗಾರದ ಮಸ್ತಕದ ಸಂಕಲನ ಮತ್ತು ಕಾರ್ಯಾರದ ನಡಾವಳಿಯನ್ನು ತಯಾರಿಸುವುದು</p> <p>✓ ನಿರ್ದೇಶನಾಲಯದಲ್ಲಿ ಟಿಪ್ಪಣಿ ಮತ್ತು ಪ್ರದರ್ಶನ ಚಾಟೋಗಳು/ ಸ್ವೇಚ್ಛಾಗಳ ತಯಾರಿ</p> <p>✓ ಸಂಶೋಧನಾ ಪರಿಷತ್ತಿನ ಕಾರ್ಯಕಲಾಪದ ವರದಿ ಮತ್ತು ನಡಾವಳಿಯನ್ನು ತಯಾರಿಸುವುದು</p> <p>✓ ವಲಯ-5ರ ಮುಂಗಾರು ಕಾರ್ಯಾಗಾರ ಮತ್ತು ಸಂಶೋಧನಾ ಪರಿಷತ್ತಿನ ಶಿಫಾರಸ್ತುಗಳ ಅನುಪಾಲನಾ ವರದಿ ತಯಾರಿಸುವುದು</p> <p>✓ ಸಂಪಾದಕೀಯ ಸಮಿತಿಗೆ ಸಲ್ಲಿಸಿರುವ ಎಲ್ಲಾ ಪ್ರಕಟಣೆಗಳ ಅನುಮೋದನಾ ನಡಾವಳಿಗಳನ್ನು ತಯಾರಿಸುವುದು</p> <p>✓ ಕ್ಷೇತ್ರ ಪ್ರಯೋಗಗಳ ಮೇಲ್ಮೈಕಾರಣೆಯ ವರದಿ ತಯಾರಿಸುವುದು</p> <p>✓ ವಲಯ-5ರ ಮುಂಗಾರು ಕಾರ್ಯಾಗಾರ ಮತ್ತು ಸಂಶೋಧನಾ ಪರಿಷತ್ತಿನ ಸಭೆಯನ್ನು ಅಯೋಜಿಸಲು ಸಹಕರಿಸುವುದು</p> <p>✓ ದಸ್ತಾವೇಚು ವಿಭಾಗಕ್ಕೆ ಸಲ್ಲಿಸಿದ ಎಲ್ಲಾ ವರದಿಗಳನ್ನು ದಾಖಲಿಸುವುದು</p> <p>✓ ಸಂಶೋಧನಾ ನಿರ್ದೇಶಕರು ನೇಮಿಸಿದ ಇತರೆ ಎಲ್ಲಾ ಕೆಲಸಗಳನ್ನು ಮಾಡುವುದು</p>
12.	ಸತೀಶ್ ಕುಮಾರ್ ಡಿ. ಆರ್.	ಹಿರಿಯ ಸಹಾಯಕರು	<ul style="list-style-type: none"> <li>● ಸಂಶೋಧನಾ ನಿರ್ದೇಶನಾಲಯದ ಸಿಬ್ಬಂದಿ ವಿಭಾಗಕ್ಕೆ ಸಂಬಂಧಪಟ್ಟ ದೃಷ್ಟಿಯನ್ನಿಂದ ಪತ್ತ ವ್ಯವಹಾರಗಳ ಕಾರ್ಯ ನಿರ್ವಹಣೆ / ವಿಚಾರಣಾ ಸಮಿತಿ ರಚನೆಯ ಕಡತಗಳ ನಿರ್ವಹಣೆ.</li> <li>● ಸಂಶೋಧನಾ ನಿರ್ದೇಶನಾಲಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಚೋಧಕ / ಚೋಧಕೀಶರ ವರದಿ ಮೌಲ್ಯಮಾಪನ ವರದಿ ದಾಖಲಿಗಳ ನಿರ್ವಹಣಾ ಜವಾಬ್ದಾರಿ.</li> <li>● ವಿಜಾಪುನಿಗಳ ಪ್ರವಾಸ ಹಾಗೂ ಪ್ರವಾಸದ ದಿನಚರಿಗಳನ್ನು ಪರಿಶೀಲಿಸಿ ಅನುಮೋದಿಸಲು ಸಂಶೋಧನಾ ನಿರ್ದೇಶಕರಿಗೆ ಹಾಗೂ ಸಹ ಸಂಶೋಧನಾ ನಿರ್ದೇಶಕರಿಗೆ ಸಲ್ಲಿಸುವುದು ಹಾಗೂ ವಿಜಾಪುನಿಗಳ ನಮೂನೆ 3, 4 &amp; 5ರ ಪ್ರವಾಸ ಕ್ರಮಕ್ರಾನ್ತಿಗಳನ್ನು ಮುಂದಿನ ಕ್ರಮಕ್ರಾನ್ತಿಗಳನ್ನು ಆಡಳಿತಾಧಿಕಾರಿಗಳಿಗೆ ರವಾನಿಸುವುದು ಹಾಗೂ ಕಡತಗಳನ್ನು ಪರಿಶೀಲಿಸಿದ ನಂತರ ಅನುಮೋದಿಸಲು ಮೇಲಾಧಿಕಾರಿಗಳಿಗೆ ನೀಡುವುದು.</li> <li>● ವಿಜಾಪುನಿಗಳ ನೇರೊಂದಙ್ಕೆ ಶ್ಲಷ್ಟ ಶುಂಬಿಕೆಂದಲು ಮಂಜೂರಾತಿ ಪತ್ತ ವ್ಯವಹಾರ ಕಡತಗಳನ್ನು ನಿರ್ವಹಿಸುವುದು.</li> <li>● ಐ.ಸಿ.ಎ.ಆರ್. ಭಾರತ ಸರ್ಕಾರ, ಕನಾಂಟಕ ರಾಜ್ಯ ಸರ್ಕಾರದ ಮತ್ತು ಇತರೆ ಸಂಸ್ಥೆಗಳೊಂದಿಗೆ ಆಡಳಿತಕ್ಕ ಸಂಬಂಧಪಟ್ಟಂತೆ ಪತ್ತ ವ್ಯವಹಾರ ಮಾಡುವುದು.</li> <li>● ಚೋಧಕ / ಚೋಧಕೀಶರ ಸಿಬ್ಬಂದಿಯ ಅವಿಧೇಯತೆ, ದುರ್ವಾಸ್ಯವಹಾರದ ಬಗ್ಗೆ ಸಂಶೋಧನಾ ಕೇಂದ್ರಗಳಿಂದ / ಯೋಜನೆಗಳಿಂದ ಬರುವ ದಾರುಪತ್ರಗಳನ್ನು ಪರಿಶೀಲಿಸಿ ಅವರುಗಳಿಗೆ ಟಿಪ್ಪಣಿ, ಜಾಪನ ಪತ್ತ ಹಾಗೂ ಮೊಗಳನ್ನು</li> </ul>

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು	ಪದನಾಮ	ಕರ್ತವ್ಯಗಳು ಹಾಗೂ ಜವಾಬ್ದಾರಿಗಳು
			<p>ನೀಡುವುದು ಹಾಗೂ ಶಿಪಾರಸ್ಸೊಂದಿಗೆ ಮುಂದಿನ ಸೂಕ್ತ ಕ್ರಮಕ್ಕಾಗಿ ಆಡಳಿತಾಧಿಕಾರಿಗಳಿಗೆ ರವಾನಿಸುವುದು.</p> <ul style="list-style-type: none"> <li>ಸಂಶೋಧನಾ ನಿರ್ದೇಶಕರ ಕಭೇರಿಯ ಸಿಬ್ಬಂದಿ ವಿಭಾಗಕ್ಕೆ ಸಂಬಂಧಪಟ್ಟಂತೆ ಲೆಕ್ಕ ಪರಿಶೋಧಕರು ಅಷ್ಟೇವೆಂದೆಗಳನ್ನು ಸಲ್ಲಿಸಿದ್ದರೆ ಅವುಗಳಿಗೆ ದಾಖಿಲೆ ಸಮೀತ ಸಮಂಜಸ ಉತ್ತರ ಒದಗಿಸುವುದು.</li> <li>ಆಪ್ತ ಕಾರ್ಯದರ್ಶಿಗಳ ರಚಾ ಅವಧಿಯಲ್ಲಿ ಆಪ್ತ ಕಾರ್ಯದರ್ಶಿ ಹುದ್ದೆಯ ಕರ್ತವ್ಯ ನಿರ್ವಹಣೆ.</li> <li>ವಿಜ್ಞಾನಿಗಳ / ನೌಕರರಿಗೆ ಸಂಬಂಧಪಟ್ಟಂತೆ ನ್ಯಾಯಾಲಯ ಪ್ರಕರಣ (ಕೋರ್ಟ್ ಕೇಸ್)</li> <li>ಸಾಂದರ್ಭಿಕ ರಚಿತರಿಗಳ ನಿರ್ವಹಣೆ.</li> <li>ಬೋಧಕರ ವಾರ್ಷಿಕ ಮೌಲ್ಯಮಾಪನ ವರದಿ ಹಾಗೂ ಬೋಧಕೀಕರಣ ಗೌಪ್ಯತಾಪರದಿಗಳ ನಿರ್ವಹಣೆ.</li> <li>ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಬರುವ ಅಜ್ಞಾನಕ್ಕಾಗಿ ಸ್ವಿಕರಿಸುವುದು ಮತ್ತು ವಿಲೇವಾರಿ ಮಾಡುವುದು, ಕಡತಗಳನ್ನು ನಿರ್ವಹಣೆ ಮಾಡುವುದು ಹಾಗೂ ವರ್ವಾಂತ್ಯಕ್ಕೆ ಕೂಡಿಕರಿಸಿದ ಮಾಹಿತಿಯನ್ನು ಸರ್ಕಾರಕ್ಕೆ ಆಡಳಿತಾಧಿಕಾರಿಗಳ ಮುಖಾಂತರ ಸಲ್ಲಿಸುವುದು.</li> <li>ಸಂಶೋಧನಾ ನಿರ್ದೇಶಕರು ಹಾಗೂ ಸಹಾಯ ಆಡಳಿತಾಧಿಕಾರಿಗಳು, ಸಿಬ್ಬಂದಿ ವಿಭಾಗ ಇವರುಗಳ ನಿರ್ದೇಶನದ ಮೇಲೆ ಇತರೆ ಕೆಲಸ ಕಾರ್ಯಗಳನ್ನು ನಿರ್ವಹಣೆ.</li> </ul>
13.	ಶ್ರೀ. ವೆಂಕಟರಾಜು	ಹಿರಿಯ ಸಹಾಯಕ	<ul style="list-style-type: none"> <li>ಸಂಶೋಧನಾ ನಿರ್ದೇಶನಾಲಯ, ಕೃವಿವಿ ಜಿಕೆವಿಕೆ, ಬೆಂಗಳೂರು ಇಲ್ಲಿನ ಆಡಳಿತ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಬೋಧಕ ಮತ್ತು ಈ ನಿರ್ದೇಶನಾಲಯದ ಬೋಧಕೀಕರ ಸೇವಾ ಪುಸ್ತಕ ಹಾಗೂ ವ್ಯೇಯುತ್ತಿರುವ ಕಡತ ನಿರ್ವಹಣೆ / ರಚಿ ಮಂಜೂರಾತಿ, ವಾರ್ಷಿಕ ಬಡ್ಟಿ ಮಂಜೂರಾತಿ / ವೇತನ ನಿಗದಿ ಹಾಗೂ ಇತರೆ ವಿಷಯಗಳ ಮನವಿಗಳನ್ನು ಪರಿಶೀಲಿಸುವುದು</li> <li>ವಿಜ್ಞಾನಿಗಳ ಸಿ.ಎ.ಎಸ್. ಅಡಿಯಲ್ಲಿ ಪದೇನ್ನುತ್ತಿಗೆ ಸಲ್ಲಿಸಿರುವ ಅಜ್ಞಾನಕ್ಕಾಗಿ ಪರಿಶೀಲಿಸಿ ತಿಕ್ಷಣ ನಿರ್ದೇಶಕರ ಮುಖೀನ ಆಡಳಿತಾಧಿಕಾರಿಗಳಿಗೆ ಸಲ್ಲಿಸುವುದು</li> <li>ಸಂಶೋಧನಾ ನಿರ್ದೇಶನಾಲಯ, ಕೃವಿವಿ ಜಿಕೆವಿಕೆ, ಬೆಂಗಳೂರು ಇಲ್ಲಿನ ಆಡಳಿತ ವ್ಯಾಪ್ತಿಯಲ್ಲಿ ಬರುವ ವಲಯ ಕೃಷಿ ಸಂಶೋಧನಾ ಕೇಂದ್ರ / ಕೃಷಿ ಸಂಶೋಧನಾ ಕೇಂದ್ರ / ಅವಿಲ ಭಾರತ ಸಂಶೋಧನಾ ಯೋಜನೆಗಳ ಸಿಬ್ಬಂದಿ ಸಾಫ್ನಮಾನ - ಖಾಲಿ ಹುದ್ದೆಗಳ ಸಾಫ್ನಮಾನ (Vacancy Position) ಪುಸ್ತಕ ನಿರ್ವಹಣೆ. (Incumbency Register) ಮೇಲ್ಚಾರಣೆ ಜವಾಬ್ದಾರಿ.</li> <li>ಗುತ್ತಿಗೆ ಆಧಾರದ ಮೇಲೆ ನೇಮಕಾತಿಯ ಆದೇಶಗಳನ್ನು ಹೊರಡಿಸುವ ಕಾರ್ಯ / ಸಿಬ್ಬಂದಿ ಮಾಸಿಕ ವರದಿಯ (Monthly Staff position) ನಿರ್ವಹಣೆ ಮತ್ತು ವಿಜ್ಞಾನಿಗಳ / ಸಿಬ್ಬಂದಿಗಳ ವರ್ಗಾವಣೆ / ಬಿಡುಗಡೆ / ಕರ್ತವ್ಯವರದಿಗಳಿಗೆ ಸಂಬಂಧಿಸಿದರೆ ಕಾರ್ಯ ನಿರ್ವಹಣೆ.</li> <li>ಸಂಬಂಧಪಟ್ಟ ವಿಜ್ಞಾನಿಗಳ / ಸಿಬ್ಬಂದಿಯ ಸೇವಾ ಪುಸ್ತಕದಲ್ಲಿ ನಮೂದಿಸಿರುವ ನೇಮಕಾತಿ, ವರ್ಗಾವಣೆ, ಬಿಡುಗಡೆ, ಕೆಲಸದ ಹಾಜರಾತಿ, ಪ್ಲಬೇಶನ್ ಅವಧಿ, ವಾರ್ಷಿಕ ಬಡ್ಟಿ, ಗಳಿಕೆ / ಪರಿವರ್ತಿತ ರಚಿ, ಹೆಚ್.ಎ.ಸಿ., ಎಲ್.ಎ.ಸಿ. ಮತ್ತು ಇತರೆ ದಾಖಿಲೆಗಳನ್ನು ಪರಿಶೀಲಿಸಿ ಸಹಾಯಕ ಆಡಳಿತಾಧಿಕಾರಿಗಳಿಗೆ ಸಲ್ಲಿಸುವುದು.</li> <li>ಕಭೇರಿಯ ಗುತ್ತಿಗೆ ನೌಕರರುಗಳ ಕಡತಗಳ ನಿರ್ವಹಣೆ.</li> <li>ವಿಜ್ಞಾನಿಗಳ / ಸಿಬ್ಬಂದಿಗಳ ನಿವೃತ್ತಿ ಪಟ್ಟಿಯನ್ನು ತಯಾರಿಸುವುದು.</li> <li>ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಬೋಧಕ /</li> </ul>

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು	ಪದನಾಮ	ಕರ್ತವ್ಯಗಳು ಹಾಗೂ ಜವಾಬ್ದಾರಿಗಳು
			<p>ಚೋಧಕೇತರ ಸಿಬ್ಬಂದಿ ಪರಿಗಣಿತ ಗ್ರಂಥಾಲಯದ ಸಂಬಂಧಿತ ಮನವಿಗಳನ್ನು ಪರಿಶೀಲಿಸಿ ಗುತ್ತಿಗೆ ನೌಕರರ ವೇತನ ಮಾಡಲು ಹಾಜರಾತಿ ನೀಡುವುದು.</p> <ul style="list-style-type: none"> <li>• ಗುತ್ತಿಗೆ ನೌಕರರಿಗೆ 179 ದಿನಗಳ ಅನುಮತಿ ನೀಡುವ ಕಡತಗಳನ್ನು ಪರಿಶೀಲಿಸಿ ಗುತ್ತಿಗೆ ನೌಕರರನ್ನು ನೇಮಕಾತಿ ಮಾಡಿಕೊಳ್ಳಲು ಅನುಮತಿ ಆದೇಶವನ್ನು ಮೇಲಾಧಿಕಾರಿಗಳಿಗೆ ಸಲ್ಲಿಸುವುದು.</li> <li>• ಸಂಶೋಧನಾ ನಿರ್ದೇಶಕರ ಕಳೇರಿಯ ಗುತ್ತಿಗೆ ನೌಕರರ ಹಾಜರಾತಿ ಮಸ್ತಕ ಹಾಗೂ ಕಾರ್ಯ ನಿರ್ವಹಣೆ ಮಸ್ತಕಗಳ ನಿರ್ವಹಣೆ ಜವಾಬ್ದಾರಿ.</li> <li>• ಸಂಶೋಧನಾ ನಿರ್ದೇಶನಾಲಯ, ಕೃವಿವಿ ಜಿಕೆಪಿಕೆ, ಬೆಂಗಳೂರು ಇಲ್ಲಿನ ಆಡಳಿತ ವ್ಯಾಪ್ತಿಯಲ್ಲಿ ಬರುವ ವಲಯ ಕ್ಷೇತ್ರ ಸಂಶೋಧನಾ ಕೇಂದ್ರ / ಕ್ಷೇತ್ರ ಸಂಶೋಧನಾ ಕೇಂದ್ರ / ಅಧಿಕಾರಿ ಭಾರತ ಸಂಯೋಜಿತ ಸಂಶೋಧನಾ ಯೋಜನೆಗಳಲ್ಲಿ ಗುತ್ತಿಗೆ ನೌಕರರ ಆಯ್ದೆ ಸಮಿತಿಗಳಲ್ಲಿ ಸದಸ್ಯರಾಗಿ ಭಾಗವಹಿಸುವುದು.</li> <li>• ಸಿಬ್ಬಂದಿ ವಿಭಾಗಕ್ಕೆ ಸಂಬಂಧಿಸಿದ ಪತ್ರಗಳ ಪ್ರತಿಗಳನ್ನು ಸಂಬಂಧಪಟ್ಟ ಕಡತಗಳಿಗೆ ಸೇರಿಸುವುದು.</li> <li>• ವಿಜ್ಞಾನಿಗಳ ಸೇವೆಯನ್ನು ಪತ್ರಕ್ರಮ ಚೋಧನೆಯ ಬಗ್ಗೆ ಪತ್ರ ಚ್ಯಾವಹಾರ</li> <li>• ವಿಜ್ಞಾನಿಗಳ / ನೌಕರರುಗಳ ಬಾಕಿ ಮತ್ತು ನಬಾಕಿ ಪತ್ರಗಳ ನಿರ್ವಹಣೆ.</li> <li>• ಸಂಶೋಧನಾ ನಿರ್ದೇಶಕರು ಹಾಗೂ ನಿರ್ದೇಶನಾಲಯದ ಇತರೆ ಅಧಿಕಾರಿಗಳ ನಿರ್ದೇಶನದ ಮೇಲೆ ಇತರೆ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</li> </ul>
14.	ಶ್ರೀ. ಎನ್. ಪ್ರಸನ್ನ ಕುಮಾರ್,	ಹಿರಿಯ ಪ್ರಯೋಗಶಾಲಾ ಸಹಾಯಕರು	<ul style="list-style-type: none"> <li>• ಕಳೇರಿಯ ಲೆಕ್ಕೆ ವಿಭಾಗದ ಎಲ್ಲಾ ಸಾದಿಲ್ಲಾರು ಬಿಲ್ಲುಗಳಾದ ಡಿಸಿ/ಟಿಡಿಸಿ/ಎಸಿ/ಎನ್‌ಡಿಸಿ/ಟಿಎ / ಮೆಡಿಕಲ್ ಬಿಲ್ಲುಗಳನ್ನು ಮಾಡಿ, ಹಣಕಾಸು ನಿಯಂತ್ರಣಾಧಿಕಾರಿಗಳ ಕಳೇರಿಗೆ ರವಾನಿಸುವುದು.</li> <li>• ಕಳೇರಿಯ ಗುತ್ತಿಗೆ ಆಧಾರದಲ್ಲಿನ ನೌಕರರ ಸಂಬಳ ಬಿಲ್ಲು ಮಾಡುವುದು.</li> <li>• ಕಳೇರಿಯ ಪ್ರಯೋಜನೆಗಳು ಮತ್ತು ಸಂಬಂಧಿಸಿದವರ ಲೆಕ್ಕೆ ಬಿಲ್ಲುಗಳನ್ನು ಮಾಡುವುದು</li> <li>• ಪ್ರತಿ ವರ್ಷವೂ ಲೆಕ್ಕೆ ತಪಾಸಣೆ ಸಮಯದಲ್ಲಿ ಲೆಕ್ಕೆ ಪರಿಶೋಧನೆಗೆ (S.A. Audit) ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ಒದಗಿಸುವುದು.</li> <li>• ಸಹಾಯಕ ಹಣಕಾಸು ನಿಯಂತ್ರಣಾಧಿಕಾರಿಗಳ ಮಾರ್ಗದರ್ಶನದಲ್ಲಿ ಕಳೇರಿಯ ಲೆಕ್ಕೆ ವಿಷಯದಲ್ಲಿ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದು.</li> <li>• ಕ್ಷಾತ್ರ ಬುಕ್ ನಿರ್ವಹಣೆ ಮತ್ತು ಅಡಕ್ಕೆ ಸಂಬಂಧಿಸಿದ ಕೆಲಸ ಮಾಡುವುದು.</li> <li>• ಲೆಕ್ಕೆ (Accounts) ಸಂಬಂಧಪಟ್ಟ ಎಲ್ಲಾ ಕೆಲಸಗಳು ನೋಡಿಕೊಳ್ಳುವುದು.</li> <li>• ಕಳೇರಿಯ ಜಡವಸ್ತುಗಳ ವಹಿವಾಟಿ ಮತ್ತು ಡಿ.ಬಿ.ಆರ್-ಡಿಬಿಇ, ಸಾಕ್ ಲೆಡ್ಜ್‌ರೋಗಳ ಎಲ್ಲಾ ನಿರ್ವಹಣೆ ನೋಡಿಕೊಳ್ಳುವುದು ಮತ್ತು ಕಳೇರಿಯ ವಾರವಾಗ ನಿರ್ವಹಣೆ ಮತ್ತು ಉಸ್ತುವಾರಿ / ಲೇಖನಿ ಸಾಮಾಗ್ರಿಗಳ ವಿಶರಣೆ ಹಾಗೂ ಸ್ವೀಕಾರ / ದಾಸ್ತಾನು ಪರಿಶೀಲನೆಗೆ ಸಂಬಂಧಿಸಿದ ಎಲ್ಲಾ ಲೆಕ್ಕೆಗಳನ್ನು ನೋಡಿಕೊಳ್ಳುವುದು ಹಾಗೂ ಅನುಪಯುಕ್ತ ವಸ್ತುಗಳನ್ನು ಪ್ರತೀ ವರ್ಷವೂ ಉಗ್ರಾಳಾಧಿಕಾರಿಗಳಿಗೆ ರವಾನಿಸುವುದು / ಲೆಕ್ಕೆ ತಪಾಸಣೆ ಸಮಯದಲ್ಲಿ ಲೆಕ್ಕೆ ತವಿಖಿಗಳಿಗೆ ಲೆಕ್ಕೆ ವಿಭಾಗದ ದಾಖಾಲಾತಿಗಳನ್ನು ನೀಡಿ ಲೆಕ್ಕೆ ಪರಿಶೋಧಕರಿಗೆ ಸಹಕರಿಸುವುದು / ದಾಸ್ತಾನು ಪರಿಶೀಲನೆಗೆ ಪ್ರತೀ ವರ್ಷವೂ ಉಗ್ರಾಳಾಧಿಕಾರಿಗಳನ್ನು ನೀಡಿ ಅವುಗಳ ನಿರ್ವಹಣೆ / ದಾಖಾಲಾತಿಗಳನ್ನು ನೀಡಿ ಅವುಗಳ ನಿರ್ವಹಣೆ /</li> </ul>

ಕ್ರಮ ಸಂಖ್ಯೆ	ಅಧಿಕಾರಿಯ ಹೆಸರು	ಪದನಾಮ	ಕರ್ತವ್ಯಗಳು ಹಾಗೂ ಜವಾಬ್ದಾರಿಗಳು
			<p>ಯೋಜನಾ ಮತ್ತು ಇತರೆ ಕಛೇರಿಗಳ ಪತ್ರಗಳ ರವಾನೆ ಹಾಗೂ ಯೋಜನೆಗಳಿಗೆ ಮತ್ತು ಇತರೆ ವಿಭಾಗಗಳಿಗೆ ವಾಹನ ಬಾಡಿಗೆ ಮತ್ತು ಪರಿಕರಗಳ ಹಾಗೂ ಇತರೆ ಸಲುವಾಗಿ ಸಮುತ್ತಿ ರಚನೆಗಳಿಗೆ ಆದೇಶ ಮತ್ತು ಅನುಮೋದನೆ ನೀಡುವುದು.</p> <ul style="list-style-type: none"> <li>• ಸಂಕೊಂಡನಾ ನಿರ್ದೇಶಕರ ಮತ್ತು ಸಹಾಯಕ ಚಳಕಾಸು ನಿಯಂತ್ರಣಾಧಿಕಾರಿಗಳ / ಸಹಾಯಕ ಆಡಳಿತಾಧಿಕಾರಿಗಳ ನಿರ್ದೇಶನದಂತೆ ಕಛೇರಿಯ ಇತರೆ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು.</li> </ul>
15.	ಶ್ರೀ. ಎಂ. ಸುರೇಶ್,	ಲಘು ವಾಹನ ಚಾಲಕ	<ul style="list-style-type: none"> <li>• ಸಂಕೊಂಡನಾ ನಿರ್ದೇಶಕರಿಗೆ ವಾಹನ ಚಾಲನೆ ಮಾಡುವ ಕೆಲಸ</li> </ul>
16.	ಶ್ರೀ. ಹೆಚ್. ಎಸ್. ಹರಿಷ್	ಲಘು ವಾಹನ ಚಾಲಕ	<ul style="list-style-type: none"> <li>• ಸಹ ಸಂಕೊಂಡನಾ ನಿರ್ದೇಶಕರು (ಕೇಂದ್ರ ಸಭೆ) ಇವರಿಗೆ ವಾಹನ ಚಾಲನೆ ಮಾಡುವ ಕೆಲಸ</li> </ul>
17.	ಶ್ರೀ. ಹೆಚ್. ಎಸ್. ಹರಿಷ್	ಸಂದೇಶವಾಹಕ	<ul style="list-style-type: none"> <li>• ಕಛೇರಿಯ ಕಿಟಕಿ ಬಾಗಿಲುಗಳನ್ನು ತೆರೆಯುವುದು, ಮುಖ್ಯವುದು.</li> <li>• ಮೇಜು, ಹುಚ್ಚಿ ಹಾಗೂ ಇತರ ಸಲಕರಣೆ ಸಾಮಗ್ರಿಗಳನ್ನು ಸ್ಥಾಪಿಸುವುದು.</li> <li>• ದೈನಂದಿನ ಉಪಾಲುಗಳನ್ನು ತರುವುದು ಹಾಗೂ ಹಂಚುವುದು.</li> <li>• ದೂರವಾಣಿಯ ಕರೆಗಳನ್ನು ಸ್ವೀಕರಿಸುವುದು.</li> <li>• ಕಛೇರಿಯ ಇತರ ಸಿಫ್ಟಂಡಿಗಳ ಆದೇಶದಂತೆ ಅವರ ದೈನಂದಿನ ಕೆಲಸ ಕಾರ್ಯಗಳಿಗೆ ಸಹಾಯ ಮಾಡುವುದು.</li> </ul>

**ಸಂಶೋಧನಾ ನಿರ್ದೇಶನಾಲಯ, ಕೃವಿವಿ, ಜಿಕೆವಿಕೆಯಲ್ಲಿ ನಿರ್ವಹಿಸುತ್ತಿರುವ ಕಡತಗಳ ಪಟ್ಟಿ**

<b>ಮುಖ್ಯ ವೈಜ್ಞಾನಿಕ ಅಧಿಕಾರಿಗಳ ವಿಭಾಗ</b>	
1.	ಸಾಮಾನ್ಯಕಡತ
2.	ಸಿಬ್ಲಂಡಿಸಭೇ ಕಡತ
3.	ಪ್ರಮಾಣ ಪತ್ರಗಳ ಕಡತ
4.	ಕೃಷಿ ನಾವೀನ್ಯತೆ (ಸ್ವಾರ್ಥಾತ್ಮಕ)
5.	ಪ್ರಯಾಣಕಾರ್ಯಕ್ರಮ / ವಿವರಗಳ ಕಡತ
6.	ಲಿಖಿತ ಮುಖ್ಯಾತ್ಮಕ / ಲಿಖಿತ ಒಪ್ಪಂದಗಳ ಸಾಮಾನ್ಯಕಡತ
7.	ಸುತ್ತೂರೆಗಳ ಹಾಗೂ ಟಿಪ್ಪಣಿಗಳ ಕಡತ
8.	ತಳಿ / ತಾಂತ್ರಿಕತೆಭಿಂಬಿಸುತ್ತಿರುವ ಮತ್ತು ಮೌಲ್ಯವರ್ಧನೆ ಪ್ರಾಯೋಜನ ಸಾಮಾನ್ಯಕಡತ
9.	ಹವಾಮಾನಜ್ಞತೆ ಕೃಷಿ ಪ್ರಾಯೋಜನ ಸಾಮಾನ್ಯಕಡತ
10.	ರೈತಕ್ಕೇಂದ್ರಿತ ಮತ್ತು ಅವಕ್ಕೆ ಕಡತಂತ್ರಜ್ಞಾನ ಬೇಡಿಕೆಗಳ ಪ್ರಾಯೋಜನ ಸಾಮಾನ್ಯಕಡತ
11.	ತಂತ್ರಜ್ಞನ ವಾರ್ಷಿಕ್ಯಕರೆಗಳ ಸಮಿತಿ ಹಾಗೂ ತಂತ್ರಜ್ಞನ ಮೌಲ್ಯಮಾಪನ ಮತ್ತು ವಾರ್ಷಿಕ್ಯಕರೆಗಳ ಸಮಿತಿ ಸಾಮಾನ್ಯಕಡತ
<b>ವೈಜ್ಞಾನಿಕ ಅಧಿಕಾರಿಗಳ ವಿಭಾಗ</b>	
1.	ಅಖಿಲ ಭಾರತ ಸುಸಂಘಟಿತ ಪ್ರಾಯೋಜನಗಳು – 31 ಕೇಂದ್ರಗಳು – 4
2.	ಬಾಹ್ಯ ಅನುದಾನಿತ ಪ್ರಾಯೋಜನಗಳು ಅ. ಕೇಂದ್ರ ಸರ್ಕಾರ – 75 ಆ. ಕನಾರ್ಕ ಸರ್ಕಾರ – 33 ಇ. ಭಾರತೀಯ ಅನುಸಂದಾನ ಪರಿಷತ್ – 10 ಈ. ಶಾಸಗಿ ಸಂಯೋಜಿತ ಸಂಸ್ಥೆಗಳು – 54 ಉ. ಎಮಿರಿಟ್ಸ್ ವಿಜ್ಞಾನಿ – 1
3.	ಸಿಮಿಟ್
4.	ಕ್ಷೇತ್ರ ಯಂತ್ರೋಪಕರೆಗಳ ಪರೀಕ್ಷೆ ಕೇಂದ್ರ
5.	ಪ್ರೋತ್ಸಾಹ ಪ್ರಶ್ನೆ ಅ) ಡಾಂ ಕಾಳಿಯ್ಯ ಕೈಷ್ಮಾಲೀಕ ರಾಷ್ಟ್ರೀಯ ಪ್ರಶ್ನೆ ಆ) ನಾಗಮ್ಯ ದತ್ತತ್ವಾರ್ಥಿಯ ರಾಷ್ಟ್ರೀಯ ಪ್ರಶ್ನೆ ಇ) ಡಾಂ. ಎಂ. ಹೆಚ್. ಮರಿಗೌಡ ರಾಷ್ಟ್ರೀಯ ಎಂದೂ ಮೇಂಟ್ ಪ್ರಶ್ನೆ
6.	ಕವಾಟಿಕ ಕೃಷಿ ಬೆಳೆ ಆರ್ಥಿಕತೆ
7.	ಹಚ್ಚುಕಟ್ಟಿ ಪ್ರದೇಶ ಅಬಿವೃದ್ಧಿ ಪ್ರಾಧಿಕಾರ
8.	ಪ್ರದೇಶಿಕ ಸಮಿತಿ – VIII
9.	ಕೃಷಿ ಸಚಿವಾಲಯ
10.	ಕುಲಾಂತರಿ ಬೆಳೆಗಳು (ಅನುವಂಶಿಕವಾಗಿ ಮಾರ್ಪಡಿಸಿದ ಬೆಳೆಗಳು)
11.	ಇನ್ಸಿಟ್ಯೂಟ್ಸ್ ನಲ್ಕು ಎತ್ತಿಕಲ್ಪ ಸಮಿತಿ
12.	ಪ್ರೊ. ನಂಜುಂಡಸ್ವಾಮಿ ಸಂಶೋಧನಾ ಪ್ರೋಫೆಸರ್
13.	ಕೌಶಲ್ಯಾಖಿಯ್ದ್ವಾರಿ
14.	ಕೃಷಿ ಹವಾಮಾನ
15.	ಅಧಿಕ ಸಮೀಕ್ಷೆ
16.	ರಾಗಿ ಲಕ್ಷ್ಮಣಯ್ಯ
17.	ಸಾವಯವ ಕೃಷಿ
18.	ಭರವಸೆ ಸಮಿತಿ
19.	ಎನ್‌ಎಜಬಿ
20.	ನ್ಯೂ ಅಗ್ರಿಕಲ್‌ ಪಾಲಸಿ
21.	ಬಿಎಪ್‌ಆರ್‌ಸಿ‌ಎಲ್
22.	ಡ್ಯೂರೆಕ್ಸೆಂಟ್ ಆರ್‌ ಸೆಕೆಂಡರಿ ಅಗ್ರಿಕಲ್‌
23.	ಅಗ್ರಿಕಲ್‌ ಮೀನಿಸ್‌
24.	ಇಸ್ಕ್ಯೂಲ್ ತಂತ್ರಜ್ಞನ
25.	ಎಪ್‌ಆರ್‌ಆರ್‌ಎಲ್
26.	ಪಿಎಸ್‌ಆರ್‌ಎಲ್
27.	ಸಸಾಟೆನ್‌ಬಿಲ್ ಡೆವಲಪ್‌ಮೆಂಟ್ ಗೋಲ್
<b>ವೈಜ್ಞಾನಿಕ ಅಧಿಕಾರಿಗಳ (ಕ್ಷೇತ್ರ) ವಿಭಾಗ</b>	
1.	ಕೃಷಿ ಸಂಶೋಧನಾ ಕೇಂದ್ರ, ಅರಸೀಕೆರೆ
2.	ಕೃಷಿ ಸಂಶೋಧನಾ ಕೇಂದ್ರ, ತಿಪಟ್ಟೂರು

3.	ಕೃಷ್ಣ ಸಂಶೋಧನಾ ಕೇಂದ್ರ, ಪಾವಗಡ
4.	ವಲಯ ಕೃಷ್ಣ ಸಂಶೋಧನಾ ಕೇಂದ್ರ, ಗಾಂಥಿ ಕೃಷ್ಣ ಸಂಶೋಧನಾ ಕೇಂದ್ರ, ಬೆಂಗಳೂರು
5.	ಮುಖ್ಯ ಸಂಶೋಧನಾ ಕೇಂದ್ರ, ಹೆಚ್ಚಳ, ಜಂಗಳೂರು
6.	ಕೃಷ್ಣ ಸಂಶೋಧನಾ ಕೇಂದ್ರ, ಬಂತಾಮನ
7.	ಕೃಷ್ಣ ಸಂಶೋಧನಾ ಕೇಂದ್ರ, ಬಲಜಿಗಪಡ
8.	ವಲಯ ಕೃಷ್ಣ ಸಂಶೋಧನಾ ಕೇಂದ್ರ, ವಿ.ಸಿ. ಘಾರಂ, ಮಂಡ್ಯ
9.	ಕೃಷ್ಣ ಸಂಶೋಧನಾ ಕೇಂದ್ರ, ನಾಗನಹಳ್ಳಿ
10.	ಕೃಷ್ಣ ಸಂಶೋಧನಾ ಕೇಂದ್ರ, ಮಡೆನೊರು
11.	ಕೃಷ್ಣ ಸಂಶೋಧನಾ ಕೇಂದ್ರ, ಗುಂಜೇವು
12.	ಕೃಷ್ಣ ಸಂಶೋಧನಾ ಕೇಂದ್ರ, ಕಣಿಗಲ್
13.	ಕೃಷ್ಣ ಸಂಶೋಧನಾ ಕೇಂದ್ರ, ನೆಲಮಾಕನಹಳ್ಳಿ
14.	ವಾರ್ಷಿಕ ಸ್ಪೀಕರ್ ಮತ್ತು ವೆಚ್ಚ
15.	ಆರ್ಥಕ ನಿಧಿ
16.	ಬೆಳ್ಳ ಯೋಜನೆ
17.	ಕೃಷ್ಣಮೇಳ - ಇತರೆ
18.	ಕೃಷ್ಣಮೇಳ - ಜ.ಕೆ.ವಿ.ಕೆ.
19.	ಯೋಜನೆ/ಪಿಭಾಗದ ಪತ್ರ, ವ್ಯವಹಾರ
20.	ಸಾಮಾನ್ಯ ಕಳ್ಳೇರಿ ಆದೇಶ
21.	ಇತರೆ
22.	ಆಸ್ತಿ ಅಧಿಕಾರಿಗಳ ಕಳೇರಿಯ ಪತ್ರ ವ್ಯವಹಾರ
23.	ವಾರ್ಷಿಕ ಪ್ರಗತಿ ವರದಿ - ಎಲ್ಲಾ ಕೃಷ್ಣ ಸಂಶೋಧನಾ ಕೇಂದ್ರಗಳು
24.	ಗುತ್ತಿಗೆ ಕೆಲಸಗಾರರನ್ನು ನೇಮಿಸಿಕೊಳ್ಳಲು ರೂಪಿಸಿರುವ ನಿಯಮಾವಳಿಗಳು
25.	ಗುತ್ತಿಗೆ ಕೆಲಸಗಾರರನ್ನು ನೇಮಿಸಿಕೊಳ್ಳಲು ಆಡಳಿತಾಧಿಕಾರಿಗಳ ಕಳ್ಳೇರಿ ಆದೇಶ
26.	ಗುತ್ತಿಗೆ ಕೆಲಸಗಾರರನ್ನು ನೇಮಿಸಿಕೊಳ್ಳಲು ಅನುತ್ತಿ ನೀಡುವ ಬಗ್ಗೆ
27.	ವಾರ್ಷಿಕ ದಾಸ್ತಾನು ಪರಿಶೀಲನಾ ವರದಿ
28.	ಮನ್ನಾದೇಶದ ಕಳ್ಳೇರಿ ಆದೇಶ
29.	ಹರಾಜು ಪ್ರಕಟಣೆ
30.	ಉತ್ತಮ ಕ್ಷೇತ್ರಾಧಿಕ್ಷಕ ಪ್ರಶಸ್ತಿ
31.	ಕೃಷ್ಣ ಕಾರ್ಮಿಕರ ಕಡತ
32.	ಜಾನುವಾರುಗಳನ್ನು ಹರಾಜು ಹಾಕಲು ಸ್ಥಳೀಯ ಸಮಿತಿಯನ್ನು ರಚಿಸುವ ಬಗ್ಗೆ
33.	ಜಾನುವಾರುಗಳ ವಿಮೆ ಮಾಡಿಸುವ ಬಗ್ಗೆ
34.	ಜಾನುವಾರುಗಳ ಮಾಸಿಕ ವರದಿಯ ಬಗ್ಗೆ
35.	ಬಿರೀದಿ/ಮಾರಾಟ/ಹರಾಜು ಮುಂತಾದವುಗಳಿಗೆ ಸ್ಥಳೀಯ ಸಮಿತಿಯನ್ನು ರಚಿಸುವ ಬಗ್ಗೆ
36.	ಮಾಸಿಕ ಸಿಬ್ಬಂದಿ ಸ್ಥಿತಿ
37.	ಕಾರ್ಮಿಕ ವೇತನ ಪರಿಶೀಲನೆಗೆ ಸ್ಥಳೀಯ ಸಮಿತಿ ರಚಿಸುವ ಬಗ್ಗೆ
38.	ಸರ್ಕಾರದಿಂದ ಭೂಮಿ ಬೇಡಿಕ ಬಗ್ಗೆ
39.	ಆದಿಚಂಚನಗಿರಿ ಕೃಷ್ಣಮೇಳ
ದಸ್ತಾವೇಚ ವಿಭಾಗ	
1.	ಸಂಶೋಧನಾ ಪರಿಷತ್ತಿನ ಸಭೆಯಶಿಫಾರಸ್ಸಿನ ಕಡತ ಹಾಗೂ ಮುಂದಿನ ಕ್ರಮ ತೆಗೆದುಕೊಳ್ಳುವ ಕಡತ
2.	ಸಸ್ಯ ತಳಿಗಳ ರಿಜಿಸ್ಟ್ರಿ ಸೂಯ್ದು ಕಾಂತಿ - ಕೆ.ಬಿ.ಎಸ್.ಹೆಚ್-41 - ಮೂಲ ದಾಖಲು
3.	ಸಸ್ಯ ತಳಿಗಳ ರಿಜಿಸ್ಟ್ರಿ ಸೂಯ್ದು ಕಾಂತಿ - ಕೆ.ಬಿ.ಎಸ್.ಹೆಚ್-42 - ಮೂಲ ದಾಖಲು
4.	ಸಸ್ಯ ತಳಿಗಳ ರಿಜಿಸ್ಟ್ರಿ ಸೂಯ್ದು ಕಾಂತಿ - ಕೆ.ಬಿ.ಎಸ್.ಹೆಚ್-53 - ಮೂಲ ದಾಖಲು
5.	ಮುಂಗಾರುಹಾರ್ಟ್ ಗಾರದಕಡತ ಹಾಗೂ ಕಾರ್ಯಾಗಾರದ ನಡಾವಳಿಗಳು - ಶಿಫಾರಸ್ಸುಗಳು
6.	ಪೊರ್ಚ್ ಒಳ ವಲಯದ (ವಲಯ-5) ತಾಂತ್ರಿಕ ಕಾರ್ಯಕ್ರಮಗಳ ಪಟ್ಟಿ
7.	ವಿಶ್ವವಿದ್ಯಾಲ್ಯಾಂಗದವಿಭಾಗ ಮುಖ್ಯಸ್ಥರಕಡತ
8.	ವಾರ್ಷಿಕ ವರದಿಯಕಡತ
9.	ಫಟಕೋಶವೆಚದಕಡತ
10.	ಸಂಶೋಧನಾ ಮುಖ್ಯಾಂಶಗಳ ಕಡತ
11.	ಕ್ಷೇತ್ರ ಪ್ರಯೋಗಗಳು
12.	ತಾಂತ್ರಿಕತೆಗಳನ್ನು ಪಿ.ಎ.ಎ. ಗೆ ಸೇರ್ವೆಡಿಸುವಕಡತ
13.	ಹೊಸ ಸಂಶೋಧನಾ ಪ್ರಾಯೋಜನಿಗಳ ಕಡತ
14.	ಸಾಮಾನ್ಯ ವಿಷಯಗಳ ಕಡತ
15.	ಪ್ರಮಾಣ ಪತ್ರ ವಿಶರಿಸುವಕಡತ
16.	ಸಂಪಾದಕೀಯ ಮಂಡಳಿಯ ಕಡತ

ಅಪ್ತ ಕಾರ್ಯದರ್ಶಿಕೆ ವಿಭಾಗ	
1.	ಎಲ್ಲ ಯೋಜನೆಗಳ ಮುಖ್ಯಸ್ಥರ ಸಭೆ
2.	ವಿದ್ಯಾವಿಷಯಕ ಪರಿಷತ್ ಸಭೆ
3.	ಅಧಿಕಾರಿಗಳ ಸಭೆ
4.	ಅಧ್ಯಯನ ಮಂಡಳ ಸಭೆ
5.	ಸಮನ್ವಯ ಸಮಿತಿ ಸಭೆ
6.	ರೈತರ ಆದಾಯ ದ್ವಿನೂಣ
7.	ರೈತರ ಆತ್ಮರೈತ ತಡೆಗಟ್ಟಬೆ ಕ್ರಮ
8.	ದ್ವಿದಳ ದಾಸ್ಯ ಮಿಷನ್
9.	ಕೃಷಿ ಜ್ಞಾನ ನಿರ್ವಾಹಕಾಳ ಪ್ರಾಟಕ ಸಭೆ
10.	ಕೃಷಿ ಮೇಳ
11.	ಫಟಕೋತ್ತಮ
12.	ಪ್ರಯಾಣ ಅನುದಾನ
13.	ಕ್ಯಾಂಟೀನ್ ಮಾಲ್ಟಿಪ್ಲಾರಣ ಉಪ-ಸಮಿತಿ
14.	ಕನಾರಟಕ ರಾಜ್ಯ ಬೀಜ ನಿಗಮ ನಿಯಮಿತ
15.	ಕನಾರಟಕ ರಾಜ್ಯ ಬೀಜ ಮತ್ತು ಸಾಯಂವ ಪ್ರಮಾಣನ ಸಂಸ್ಥೆ, ಹೆಬ್ಬಾಳ್ಳ
16.	ಮಳ್ಳಿ ಬಿತ್ತನೆ ಪ್ರದೇಶ ಮುನ್ಬಿಜನೆ
17.	ಡೀನ್ ಮಿದ್ಯಾರ್ಥಿ ಕಲ್ಯಾಣ
18.	ರಾಷ್ಟ್ರೀಯ ಬೀಜ ಪ್ರಾಯೋಜನೆಯಲ್ಲಿ ಬೀಜ ಶೇಖರಣೆ
19.	ಕನ್ನಡ ಅಭಿವೃದ್ಧಿ ಸಮಿತಿ
20.	ಗ್ರಂಥಾಲಯ ಉಪ-ಸಮಿತಿ
21.	ನಿವೃತ್ತಿ ಸಿಬ್ಬಂದಿಯವರಿಗೆ ಬಿಳ್ಳೊಡಿಗೆ
22.	ಆಸ್ತಿ ಅಧಿಕಾರಿಗಳ ಕಚೇರಿಯೊಂದಿಗೆ ಪತ್ರ ವ್ಯವಹಾರ
23.	ಕನಾರಟಕ ರಾಜ್ಯ ಸರ್ಕಾರದೊಂದಿಗೆ ಪತ್ರ ವ್ಯವಹಾರ
24.	ಸಮಿತಿಗಳು
25.	ಸುತ್ತೋಲೆಗಳು
26.	ಕನಾರಟಕದಲ್ಲಿ ವಿಶೇಷ ಕೃಷಿ ವಲಯ
27.	ಸಾಮಾನ್ಯ ಮತ್ತು ಇತರ ಕಾಗದ-ಪತ್ರಗಳು
28.	ಮಂಡ್ಯ ಕೃಷಿ ಕಾರ್ಬೋಜನಲ್ಲಿ ಸಾತಕೋತ್ತರ ಕಾರ್ಯಕ್ರಮಗಳು
29.	ಸಂತೋಧನಾ ನಿರ್ದೇಶಕರ ವ್ಯೇಯತ್ತಿಕೆ ಕಡತ
30.	ವಾರ್ತೆ ಪತ್ರಿಕಾ ಪ್ರಕಟಣೆಗಳು
31.	ಕಾರ್ಯಾಗಾರಗಳು
32.	ಅಧಿಕಾರಿಗಳ ಕರ್ತವ್ಯಕ್ಕೆ ವರದಿ ಮಾಡಿಕೊಂಡಿರುವ ಪ್ರತಿಗಳು
33.	ಸ್ಥಳ ಹಂಚಿಕೆ ಸಮಿತಿ
34.	ಕೃಷಿ ಅಭಿವೃದ್ಧಿ ಅನುದಾನ
35.	ಮಾಸಿಕ ವರದಿ
36.	ಮಂಡ್ಯ ಕೃಷಿಮೇಳ
37.	ಆಲೋಬ್ರೋ ಕೆನಡಾ ಸರ್ಕಾರ
38.	ವ್ಯವಸ್ಥಾಪನಾ ಮಂಡಳ ಸಭೆ
39.	ಉನ್ನತ ಶಿಕ್ಷಣ ಓಫೆಚ್.ಡಿ. ಕಾರ್ಯಕ್ರಮಕ್ಕೆ ಅಧ್ಯಾಪಕರುಗಳನ್ನು ಯರವಲು ಸೇವೆಯಲ್ಲಿ ಕಳುಹಿಸುವ ಬಗ್ಗೆ
40.	ಕನಾರಟಕ ರಾಜ್ಯ ಜ್ಯೋತಿರ್ ಇಂಧನ ಅಭಿವೃದ್ಧಿ ಮಂಡಳ
41.	ರಾಷ್ಟ್ರೀಯ ಬೀಜ ಯೋಜನೆ, ಕ್ರುಮಿ, ಗಾಕ್ಷಿಕೆ ಮತ್ತು ಬೀಜ ಉತ್ಪಾದನೆ, ವ.ಸಂ.ಕೇಂದ್ರ, ವಿ.ಸಿ.ಫಾರಂ, ಮಂಡ್ಯ
42.	ಇಸ್ಕೇಲ್ ಮಾರ್ಧರಿ ತಂತ್ರಜ್ಞಾನ ಕೃಷಿ ಪದ್ಧತಿ, ಕೆ.ಎಸ್.ಡಿ.ಎ., ಕನಾಟಕ ಸರ್ಕಾರ
43.	ಎನ್.ಬಿ.ಎ.ಆರ್ (NBAIR)
44.	ಹುಲವತಿಗಳ ಕಚೇರಿಯ ಪತ್ರ ವ್ಯವಹಾರ
45.	ಆಡಳಿತ ಕಚೇರಿಯ ಪತ್ರ ವ್ಯವಹಾರ
ಸಿಬ್ಬಂದಿ ವಿಭಾಗದ ಕಡತಗಳು	
1.	ಸಂತೋಧನಾ ನಿರ್ದೇಶನಾಲಯ
2.	ಕೃ.ಸಂ.ಕೇ.., ಅರಸೀಕರೆ
3.	ಕೃ.ಸಂ.ಕೇ.., ಬಲಜಿಗಪಡ
4.	ಕೃ.ಸಂ.ಕೇ.., ಚಿಂತಾಮನೆ
5.	ವ.ಕೃ.ಸಂ.ಕೇ.., ಜಿಕೆವೆಕ
6.	ಕೃ.ಸಂ.ಕೇ.., ಗುಂಜೇವು
7.	ಕೃ.ಸಂ.ಕೇ.., ಮಡನೂರು

8.	ವ.ಕ್ಯಾ.ಸಂ.ಕೇ.., ಮಂಡ್ಯ
9.	ಮು.ಸಂ.ಕೇ.., ಹಬ್ಬಳ್ಳಿ
10.	ಕೃ.ಸಂ.ಕೇ.., ನಾಗೇನಹಳ್ಳಿ
11.	ಕೃ.ಸಂ.ಕೇ.., ತಿಪಟೂರು
12.	ಕೃ.ಸಂ.ಕೇ.., ಹುಣಿಗಲ್
13.	ಕೃ.ಸಂ.ಕೇ.., ನೆಲಮಾಕನಹಳ್ಳಿ
14.	ನೊಕರರ ಸಂಘ
15.	ಇತರೆ ವಿಷಯ
16.	ಒಳನಾಡು ಮೀನುಗಾರಿಗೆ ಘಟಕ
17.	ತೋಟಗಾರಿಕೆ ವಿಭಾಗ
18.	ಕೃಷಿ ಮಹಾವಿದ್ಯಾಲಯ, ಜಿಕೆವಿಕೆ
19.	ಬಿ.ಎಸ್.ಹೆಚ್. ಕಾಲೇಜು
20.	ನಿವೃತ್ತಿಹೊಂದುವವರ ವಿವರ
21.	ಕೃಷಿವಿಯ ಇತರ ಸಂಘಗಳ ಕಡತ
22.	ಎಣ್ಣಾಕು ವಿಭಾಗ, ಜಿಕೆವಿಕೆ
23.	ಬೋಧಕ ವರ್ಗದವರ ವಾರ್ಷಿಕ ವರದಿ
24.	ಬೋಧಕೇತ್ತಲ್ ವರ್ಗದವರ ವಾರ್ಷಿಕ ವರದಿ
25.	ಪ್ರೌಪೇಷಣರಿ ಅವಧಿ
26.	ಬೋಧಕ ವರ್ಗದವರ ಪದೋನ್ನತಿ
27.	ಬೋಧಕ ವರ್ಗದವರ ವರ್ಗಾವಣೆ ಆದೇಶ
28.	ಬೋಧಕ ವರ್ಗದವರ ಬದಲಾಯಿಸುವ ಹುದ್ದೆಗಳು
29.	ಬೋಧಕೇತರ ವರ್ಗದವರ ಪದೋನ್ನತಿ
30.	ಬೋಧಕೇತರ ವರ್ಗದವರ ವರ್ಗಾವಣೆ ಆದೇಶ
31.	ಬೋಧಕೇತರ ವರ್ಗದವರ ಬದಲಾಯಿಸುವ ಹುದ್ದೆಗಳು
32.	ಸುತ್ತಿಗೆ ನೊಕರರ ನೇಮಕ
33.	ಪ್ರಕಟಣ (ಬೋಧಕ)
34.	ಪ್ರಕಟಣ (ಬೋಧಕೇತರ)
35.	ಹಣಕಾಸು ನಿಯಂತ್ರಣಾಧಿಕಾರಿಗಳ ಕಳೇರಿ
36.	ಹುಲವತಿಗಳ ಕಳೇರಿ
37.	ಸರ್ಕಾರಿ ಆದೇಶಗಳು
38.	ಆಸ್ತಿ ಅಧಿಕಾರಿಗಳ ಕಳೇರಿ
39.	ಬೋಧಕ ವರ್ಗದವರ ಜ್ಯೇಷ್ಠತೆ
40.	ಬೋಧಕೇತರ ವರ್ಗದವರ ಜ್ಯೇಷ್ಠತೆ
41.	ಬಾಕಿ/ಸಬಾಕಿ
42.	ಮೊಮೋ
43.	ತರಬೇತಿ
44.	ಆಡಳಿತಾಧಿಕಾರಿಗಳ ಕಳೇರಿ
45.	ವಿಸ್ತರಣಾ ನಿರ್ದೇಶಕರ ಕಳೇರಿ
46.	ಪಿಂಚಣಿ ಪತ್ರಗಳು
47.	ಕಿರುಧಾಣ್ಯ, ಜಿಕೆವಿಕೆ
48.	ಹುಷ್ಟಬೆಳ್ಳಗಳು, ಜಿಕೆವಿಕೆ
49.	ತೂಗರಿಬೆಳ್ಳ, ಜಿಕೆವಿಕೆ
50.	ಸೂಯ್ದಕಾಂತಿ, ಜಿಕೆವಿಕೆ
51.	ಸೂಯ್ದಾಯ, ಜಿಕೆವಿಕೆ
52.	ಒಣಬೇಸಾಯ, ಜಿಕೆವಿಕೆ
53.	ಎಸ್.ಟಿ.ಎ.ಆರ್., ಜಿಕೆವಿಕೆ
54.	ಸಮಗ್ರ ಬೇಸಾಯ ಪದ್ಧತಿ, ಹಬ್ಬಳ್ಳಿ
55.	ಬಿ.ಹೆಚ್.ಇ.ಟಿ., ಜಿಕೆವಿಕೆ
56.	ಪ್ರಾಣಿ ಕಲೆಯಕ, ಜಿಕೆವಿಕೆ
57.	ಕಣಿ ನಿರ್ವಹಣೆ, ಜಿಕೆವಿಕೆ
58.	ಎಲ್.ಟಿ.ಎಫ್.ಇ., ಜಿಕೆವಿಕೆ
59.	ಕೇಂಟಿಇಡೆ ಸಂಧಿಪದಿಗಳ ಸಂಯೋಜಿತ, ಜಿಕೆವಿಕೆ
60.	ಗೃಹ ವಿಜ್ಞಾನ (ಅಧಾರ ಮತ್ತು ಮೋಷಣ), ಜಿಕೆವಿಕೆ
61.	ಮೊಟ್ಟನ್ನಿಯಲ್ಲ ಕ್ರಾಫ್, ಜಿಕೆವಿಕೆ
62.	ಕೃಷಿ ಹವಾಮಾನ, ಜಿಕೆವಿಕೆ

63.	ಜಂತುಹುಳು ಸಂಶೋಧನಾ, ಜಿಕೆವಿಕೆ
64.	ಕೃಷಿ ನುಸಿ, ಜಿಕೆವಿಕೆ
65.	ಬೀಜ ತಾಂತ್ರಿಕ ಸಂಶೋಧನಾ, ಜಿಕೆವಿಕೆ
66.	ತಳಿವರ್ಧಕ ಬೀಜ ಯೋಜನೆ, ಜಿಕೆವಿಕೆ
67.	ಕೃಷಿ ಅರಣ್ಯ, ಜಿಕೆವಿಕೆ
68.	ಜೀನುಸಾಗಣ ಯೋಜನೆ, ಜಿಕೆವಿಕೆ
69.	ಹರಣ ಯೋಜನೆ, ಜಿಕೆವಿಕೆ
70.	ಭೂತ್ವ ಮಂಡ್ಯ
71.	ಕಬ್ಬಿ ಮಂಡ್ಯ
72.	ಮುಸುಕಿನ ಜೋಳ ಮಂಡ್ಯ
73.	ಮೇವು ಬೆಳೆ
74.	ಕೆರುಧಾಸ್ಯ ಮಂಡ್ಯ
75.	ಹತ್ತಿಬೆಳೆ, ಚಾಮರಾಜನಗರ
76.	ಜೋಳ ಅಭಿವೃದ್ಧಿ, ಚಾಮರಾಜನಗರ
77.	ಎಫ್.ಪಿ.ಎಂ. ಮಂಡ್ಯ
<b>ಲೆಕ್ಕ ವಿಭಾಗದ ಕಡತ</b>	
1.	ಕೃಷಿ ಸಂಶೋಧನಾ ಕೇಂದ್ರಗಳು: ಬಲಜಗಪಟ, ನೆಲಮಾರ್ಕನಹಳ್ಳಿ, ಪಿಂತಾಮಣಿ, ಹುಂಗಳ್ಲಿ, ಗುಂಜೇವು, ಮಂಡನಾರು, ತಿಪಟೂರು, ಅರಸೀಕರೆ, ನಾಗನಹಳ್ಳಿ, ಪಾವಗಡ, ವಲಯ ಕೃಷಿ ಸಂಶೋಧನಾ ಕೇಂದ್ರ ಜಿಕೆವಿಕೆ, ವಲಯ ಕೃಷಿ ಸಂಶೋಧನಾ ಕೇಂದ್ರ ವಿಸಿ ಘಾರಂ ಮಂಡ್ಯ, ರಾಷ್ಟ್ರೀಯ ಬೀಜ ಪ್ರಾಯೋಜನ, ಕೆವಿಕೆ ಚಾಮರಾಜನಗರ. ಕಡತಗಳು
2.	ಅಭಿವೃದ್ಧಿ ಅನುದಾನದ ಕಡತಗಳು
3.	ವಲಯ ಅಭಿವೃದ್ಧಿ ಅನುದಾನ (2013-14 & 2019-20)
4.	ಹೊಸ ಸಂಶೋಧನಾ ಕೇಂದ್ರಗಳ ಮೂಲಭೂತ ಸೌಕರ್ಯ ಅಭಿವೃದ್ಧಿ (2016-17 to 2019-20)
5.	ಹಳೆಯ ಸಂಶೋಧನಾ ಕೇಂದ್ರಗಳ ಉನ್ನತಿಕರಣ (2016-17 to 2019-20)
6.	ಮುಣ್ಣಿ ಮತ್ತು ನೀರು ಸಂರಕ್ಷಣೆ ಅನುದಾನ (2016-17 to 2019-20)
7.	ಕೃಷಿ ಯಂತ್ರೋಪಕರಣ ಅನುದಾನ
8.	ಉಪಯೋಗಿತ ಪ್ರಮಾಣ ಪತ್ರಗಳ ಕಡತಗಳು
9.	ರೈತ ಕೇಂದ್ರಿತ ಬೆಳೆ ಪ್ರಾಯೋಜನಗಳು
10.	ಕ ತಳ/ತಾಂತ್ರಿಕತೆ ಅಭಿವೃದ್ಧಿ ಹಾಗೂ ಪೌಲ್ಯವರ್ಧನೆ ( 2014-15 to 2019-20)
11.	ಕ್ಷೇತ್ರ ಅಧಿಕ್ಷರುಗಳ ಮಾಸಿಕ ಸಭೆಯ ಕಡತ
12.	ಕೃಷಿ ಸಂಶೋಧನಾ ಕೇಂದ್ರಗಳ ರಸೀದಿಗಳು
13.	ಸಂಶೋಧನಾ ಕೇಂದ್ರಗಳ ವಿಚಯ ವೆಚ್ಚಗಳ ವಿವರಗಳ ಕಡತಗಳು
14.	ಹವಾಮಾನ ಚಹುರ ಕೃಷಿ ಕಾರ್ಯಯೋಜನೆ
15.	ಪ್ರಗತಿ ವರದಿ ಕಡತಗಳು ಕೃಷಿ ಸಂಶೋಧನಾ ಕೇಂದ್ರಗಳು/ವಲಯ ಕೃಷಿ ಸಂಶೋಧನಾ ಕೇಂದ್ರಗಳು
16.	ಸಂಶೋಧನಾ ನಿರ್ದೇಶಕರ ಕಳೇರಿ ಹಣಕಾಸಿನ ಮಂಜೂರಾತಿ & ಅನುಮೋದನೆ ಆದೇಶ ಪ್ರತಿಗಳು
17.	ಸಹ ಸಂಶೋಧನಾ ನಿರ್ದೇಶಕರ ಮಂಜೂರಾತಿ ಪತ್ರಗಳು
18.	ಸಂಶೋಧನಾ ನಿರ್ದೇಶನಾಲಯದ ಸಿಬ್ಬಂದಿ ವಿವರಗಳು
19.	ಸಂಶೋಧನಾ ನಿರ್ದೇಶಕರ ಕಳೇರಿ ಸಿಬ್ಬಂದಿಗಳ ಲೇಖನ ಸಾಮಾಗ್ರಿಗಳ ಹೋರಿಕೆ ಮತ್ತು ಸ್ವೀಕೃತಿಗಳು
20.	ಆಯವ್ಯಯ ಹಂಚಿಕ ವಿವರಗಳ ಕಡತ
21.	ಲೆಕ್ಕ ಪರಿಶೋಧಕರ ಕಡತಗಳು
22.	ತೋರಿಷಿಬಾ ಕಡತಗಳು
23.	ಜೀರಾಕ್ಸ್ ಕಡತಗಳು
24.	ಅಕ್ಕಾಗಾಡ್ ಕಡತಗಳು
25.	ಯುತ್ತಿವಾಸ್ ಕಡತಗಳು
26.	ದೂರವಾಣಿ ಕಡತಗಳು
27.	ಮುಂಗಡ ಹಣದ ಕಡತಗಳು
28.	ಜೀವಸ್ಕಾಟಿ ಕಡತಗಳು
29.	ಹಣಕಾಸು ವಿಭಾಗದ ಜನರಲ್ ಪತ್ರಗಳ ಕಡತಗಳು
30.	ಸುತ್ತಿಗೆ ನೌಕರರ ದೈನಂದಿನ ವಿವರಗಳ ಕಡತಗಳು
31.	ಸಂಶೋಧನಾ ನಿರ್ದೇಶಕರ ಕಳೇರಿ ವಿಭಾಗ ಪರಿಕರಗಳ ಮತ್ತು ಇತರೆ ಬಿಲ್ಲುಗಳ ದ್ವಿಪ್ರತಿಗಳ ಕಡತ
32.	ಸಂಶೋಧನಾ ನಿರ್ದೇಶಕರ ಕಳೇರಿ ಸಿಬ್ಬಂದಿಗಳ ಲೇಖನ ಸಾಮಾಗ್ರಿಗಳ ಹೋರಿಕೆ ಮತ್ತು ಸ್ವೀಕೃತಿಗಳು
33.	ಸುತ್ತೋಲೆ ಜನರಲ್ ಪತ್ರಗಳು
34.	ಸುತ್ತೋಲೆ ಸಂಶೋಧನೆ ಪತ್ರಗಳ ಕಡತಗಳು
35.	ದಾಸ್ತಾನು ಪರಿಶೀಲನೆಯ ಕಡತಗಳು
36.	ಸಂಶೋಧನಾ ನಿರ್ದೇಶಕರ ಸಾಂಸ್ಕಿಕ ಶಲ್ಚದ ಕಡತಗಳು -9325/6295

37.	ಆವರ್ತಕ ನಿಧಿ/ರಸೀದಿಯ ವಿವರಗಳ ಕಡತಗಳು
38.	ಮೇವು ಆವರ್ತಕ ನಿಧಿ/ರಸೀದಿಯ ವಿವರಗಳ ಕಡತಗಳು
39.	ಆವರ್ತಕ ನಿಧಿ ವಿವರಗಳ ಕಡತಗಳು (ತೋಟಗಾರಿಕೆ ವಿಭಾಗ)
40.	ಪ್ರವಾಸ/ಶುಟ್ಟಬ್ರಹ್ಮ ಬಿಲ್ಲಗಳು ಸಂಶೋಧನೆ ನಿರ್ದೇಶಕರು/ಸಹ ಸಂಶೋಧನೆ ನಿರ್ದೇಶಕರ ಕಡತಗಳು
41.	ಸಂಶೋಧನೆ ನಿರ್ದೇಶಕರ ಬಿಲ್ಲಗಳು/ಪ್ರವಾಸ/ವ್ಯಾದ್ಯಕ್ಕೆಯ/ಸಹಾಯಕ ಸಿಬ್ಬಂದಿ ಕಡತಗಳು
42.	ಕಢೇರಿ ಆದೇಶಗಳು
43.	ಸಂಶೋಧನೆ ನಿರ್ದೇಶಕರ ವಾಹನಗಳ ಮರ್ಹಿ
44.	ರಾಜ್ಯ ಸರ್ಕಾರ ಅನುದಾನ ಮಂಜೂರಾತಿಗಳು
45.	ರಾಜ್ಯ ಸರ್ಕಾರ ಪತ್ರಗಳು
46.	ಕಢೇರಿ ಮನರ್ಹ ಏನಿಯೋಗ ಅನುದಾನ
47.	ಸಂಶೋಧನೆ ನಿರ್ದೇಶಕರ ಮಾಸಿಕ ಸಭೆಯ ವಿವರಗಳು
48.	ಘಟಕೋತ್ಸವ ಸಭೆ
49.	ಸಭೆಯ/ ನಡಾವಳಿಗಳು
50.	ಗೌರವ ವಿಜ್ಞಾನಗಳ ವಿವರಗಳು
51.	ಮಾಹಿತಿ ಸಂಗ್ರಹಣೆ ಮತ್ತು ವಿಶ್ಲೇಷಣೆ
52.	ಎಸ್‌ಆರ್‌ಫ್ರೋ/ಜೆಆರ್‌ಫ್ರೋ ಗೌರವ ಧನ
53.	ಪ್ರಥಾನ ಸಂಶೋಧಕರ ಹಸರುಗಳು/ಹಸ್ತಾಂತರ
54.	ಪರಿಶ್ಲೋಪಿ/ಪರಿಶ್ಲೋಪ ಪಂಗಡಗಳ ಕಲ್ಯಾಣ ನಿಧಿ
55.	ತಳಿ ನಿರ್ವಹಣೆ ಬೀಜೋತ್ಪದನೆ
56.	ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ
57.	ಅಭಾಸುಸಂ ಹರಳು ಸಂಶೋಧನೆ ಪ್ರಾ
58.	ಕೃಷಿವಿಯ ಹಣಕಾಸು ಸಮುತ್ತಿ
59.	ಲೆಕ್ಕೆ ಪರಿಶೋಧನೆ ಆಕ್ಷೇಪಣೆಗಳು
60.	ಲೆಕ್ಕೆ ಪರಿಶೋಧನೆ ವರದಿಗಳ ಕಡತ / 2011–12 ರಿಂದ 2016–17
61.	ಲೆಕ್ಕೆ ಪರಿಶೋಧನೆ ವರದಿಗಳ ಕಡತ 2016–17 ರಿಂದ... ...
62.	ಖರ್ಚೆ ಸಮುತ್ತಿ
63.	ತೆರಿಗೆ ವಿನಾಯಿತಿ
64.	ದರ ಗುತ್ತಿಗೆ/ರಸಾಯನಿಕಗಳು ಗಾಜಿನ ಉಪಕರಣಗಳು
65.	ಮನೆ ಭ್ರಮ/ಶುಟ್ಟಿ ಭಕ್ತಿ ವೇತನ ಭಕ್ತಿಗಳು/ಗೌರವ ಧನ
66.	ಡಿಜಿಟ್‌&ಡಿ ದರ ಖರ್ಚೆ ವಸ್ತುಗಳು
67.	ಸಂಶೋಧನೆ ನಿರ್ದೇಶಕರ ಮರಾಟ &ಸರಕುಗಳು
68.	ಆಡಳಿತ ಮಂಡಳಿಯ ಆರ್ಥಿಕ ಸ್ಥಿರೀಕರಣ
69.	ಸಂಶೋಧನೆ ನಿರ್ದೇಶಕರ ನವೀಕರಣ
70.	ಅಭಾಸುಸಂಪ್ರಾ ಖೇರು 75% ಮತ್ತು 100%
71.	ಮನ್ಯಾದೇಶ ಆದೇಶ
72.	ಕೃಷಿ ತೋಟಗಾರಿಕೆ/ಶಿವಮೊಗ್ಗ-ಬಾಗಲಕೋಟಿ ಪತ್ರ ವ್ಯವಹಾರಗಳು
73.	ಸುಜಲೂ ಪ್ರಾಯೋಜನೆ
74.	ಪಾರದರ್ಶಕತೆ ಅಧಿನಿಯಮ (KTTP)
75.	ಪರೀಕ್ಷೆ ಶುಲ್ಕ/ತೆರಿಗೆ
76.	ಸಾಲದ ಬಿಲ್ಲಗಳ ತೀರುವಳಿ ಬಾಕಿ
77.	ಸಂಶೋಧನೆ ನಿರ್ದೇಶಕರ ಅಭಿವೃದ್ಧಿ ಅನುದಾನ ಮನರ್ಹ ಏನಿಯೋಗ ಪತ್ರಗಳು
78.	ಹಣಕಾಸು ಕಢೇರಿ ಆದೇಶಗಳು ಹಣಕಾಸು ನಿಯಂತ್ರಣಾಧಿಕಾರಿಗಳ ಪ್ರಾನ್
79.	ಸಂಶೋಧನೆ ನಿರ್ದೇಶಕರ ಜನರಲ್ ಪತ್ರಗಳು
80.	ಜಡ ವಸ್ತುಗಳ ವರ್ಗಾವಕ್ಷೆ
81.	ಕ್ಷೇತ್ರ ಅಭಿವೃದ್ಧಿ ಸಮುತ್ತಿ
82.	ಅನುದಾನಗಳು/ಖರ್ಚುಗಳ ವಿವರಗಳು
83.	ಬಹು ಸ್ಥಳ ಕೃಷಿ ಬೆಳೆ ಪ್ರಯೋಗ
84.	ಯೋಜನೆಗಳಲ್ಲಿ ಜಡ ವಸ್ತುಗಳ ವಿವರಗಳು
85.	ಸಾಂಸ್ಕೃತಿಕ ಶುಲ್ಕ ಪ್ರಥಾನ ಸಂಶೋಧಕರು 25%
86.	ಪರಿಷ್ಕತ ವೇತನ ಶ್ರೇಣಿ/ಸಾಮಾನ್ಯ ಆದೇಶಗಳು
87.	ಭಾರತೀಯ ವಿಜ್ಞಾನ ಕಾಂಗ್ರೆಸ್ (2019–20)
88.	ಅಭಾಸುಸಂ-ಕೃಷಿ ಅರಣ್ಯ (2019–2020)
89.	6ನೇ ವೇತನ ಆಯೋಗ ಪ್ರಯಾಣ ಭಕ್ತೆ (2019–20)
90.	ಕೃಷಿಕ ಇಂಧನ-ಮಜ್ನೂರು (6651)

